

"ನನ್ನ ಬದುಕು ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ. ಯಾವುದೋ ಮೂಲೆಯಲ್ಲಿನ ಉರಿನಲ್ಲಿ ಮಟ್ಟಿ, ಸಾಮಾಜಿಕವಾಗಿ ಸೌಲಭ್ಯಗಳಿಂದ ವಂಚಿತವಾಗಿರುವ ಮನುವಿಗೆ ಅದರಂಥದೆ ಪರಿಸರದಲ್ಲಿದ್ದ ನನ್ನ ಭವಿಷ್ಯ ಅರಳಿದ್ದನ್ನು ಓದಿದಾಗ ಭರವಸೆ ಮೂಡಬಹುದು. ಅಂತಹ ಮಕ್ಕಳಿಗೆ, ತಾವು ಹಿಂದುಳಿದವರು, ಅಸಮರ್ಥರು ಅನ್ನುವ ಭ್ರಮೆಯಿಂದ ಬಿಡುಗಡೆಹೊಂದಲು ನನ್ನ ಬದುಕು ಸೂಫಿಂ ನೀಡಬಹುದೇನೋ".

ಅಂತಾರಾಷ್ಟ್ರೀಯ ಕ್ಷೀಪಣಿ ಕೇಂದ್ರವಾಗಿ ಹೈದರಾಬಾದಿನ ಸಮೀಪದ ಬರಡು ಭೂಮಿಯನ್ನು "ಸರಬೋಧನಾ ಕೇಂದ್ರ ಇಮಾರತ್" ಎಂಬ ಹೆಸರಿನಲ್ಲಿ ಸ್ಥಾಪಿಸಿದ್ದ ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಕಲಾಂ ಅವರು ಒಬ್ಬ ಶಿಶ್ರೀ ಬೇರೆಯವರಿಗೆ ಬಂಡೆಯಾಗಿ ಕಾಣಿಸಿದ್ದು ಅವರಿಗೆ ಅದರೊಳಗೆ ಅಡಗಿರುವ ಶಿವಶಕ್ತಿಯಾಗಿ ಕಾಣಿಸುತ್ತದೆ. ಕುಗ್ರಾಮ ಇಮಾರತ್ ಇಂದು ವಿಶ್ವವಿಶ್ವಾತ್. ಕಗ್ಗಲ್ಲ ಬಂಜರು ನಾಡಿನಲ್ಲಿ, ಬಂಡೆಗಳ ಬಸಿರಲ್ಲಿ "ಶಿವನ ನಿಂಬತ ಶಕ್ತಿಯನ್ನು" ಕಂಡರು ಕಲಾಂ. ಕ್ಷೀಪಣಿ ರೂಪದಲ್ಲಿ ಶಕ್ತಿ ಹೊರಬರಲು ಕಂಪಿಸುತ್ತಿರುವುದನ್ನು ಅವರ ಒಳಗೆಬ್ಬು ನೋಡಿತ್ತು. ಕಲಾಂ ಬರೆದ ಬಂದು ಕವನ ಸಾಲು ಎಷ್ಟು ಅರ್ಥಮಾರ್ಣಾ: If you want to leave your foot prints on the sands of time, Do not drag your feet. ಬದ್ಧತೆಯಿಂದ ಸಾಧನೆಗಿರುವ ಮಾರ್ಗದಲ್ಲಿ ಕ್ರಮಿಸಲು ಅಗತ್ಯವಾದ ಮನೋಭಾವ ಇಲ್ಲಿದೆ.

## ಬದುಕಿನ ರಸನಿಮಿಷಗಳು

ರೆಲೆಲರಲ್ಲಿ ಪೃಥ್ವಿ ಉಡಾವಣೆಗೆ ಮೂರ್ಖಭಾವಿ ಸಿದ್ಧತೆಗಳು ಹೈದರಾಬಾದಿನ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಪ್ರಯೋಗಾಲಯದಲ್ಲಿ ನಡೆಯುತ್ತಿದ್ದವು. ಇದರ ನಿರ್ದೇಶಕರು ಏ.ಜಿ. ಸುಂದರಪ್ಪ. ಕೆಲಸಗಳು ತಡವಾದದ್ವಕ್ಕೆ ಸಬೂಬುಗಳನ್ನು ಹೇಳುತ್ತಾ ತಮ್ಮನ್ನು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದರು. ಆ ದಿನದ ಪತ್ರಿಕೆಯನ್ನು ಕ್ಷೀಯಲ್ಲಿ ಹಿಡಿದು ಕಲಾಂ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬಂದರು.

ಸಿಕಂದರಾಬಾದಿನ ಶಾಲಾ ಬಾಲಕಿಯೊಬ್ಬಳು ತಯಾರಿಸಿದ್ದ ಪೃಥ್ವಿ ಕ್ಷೀಪಣಿಯ ಮಾದರಿಯ ಜಿತ್ವನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಉಪನಿರ್ದೇಶಕ ಸಾರಸ್ವತ ಹೆಚ್ಚೆಯಿಂದ ಹೇಳಿದರು : "ಈ ಬಾಲಕ, ನಮ್ಮ ಕ್ಷೀಪಣಿಯ ಆಕಾರ, ಗಾತ್ರ ಕುರಿತು ಬಂದಪ್ಪು ವಿವರ ಕೇಳಿದ್ದಳು. ನಾನು ಮಾಹಿತಿ ನೋಡಿ. ನೋಡಿ ಎಂಥ ಅಧ್ಯಾತ ಮಾದರಿ ತಯಾರಿಸಿದ್ದಾಳೆ?"

"ಹಾಗಾದರೆ, ಆ ಮಹಡಿಗಿಯನ್ನು ಇಲ್ಲಿಗೆ ಯಾಕೆ ಕರೆಸಬಾರದು? ಆ ಮನು ನಿಜವಾದ ಪೃಥ್ವಿ ಕ್ಷೀಪಣಿ ನೋಡಲಿ, ಬಂದು ದಿನ ನಿಮ್ಮ ಅತಿಥಿಯಾಗಿರಲಿ" ಅಬ್ಬುಲ್ಲಾ ಕಲಾಂ ಅವರು ಥಟ್ಟನೆ ಸಲಹೆ ಮಾಡಿದರು.

ಮುಂದೆ ಆ ಮಹಡಿಗಿಯನ್ನು ಇಲಾಖೆಯ ಕಾರಿನಲ್ಲಿ ಕರೆದುಕೊಂಡು ಹೋಗಿ ಪೃಥ್ವಿಯನ್ನು ತೋರಿಸಿದರು. ಕ್ಷೀಪಣಿಯ ಮೈ ಸವರಿದ ಆ ಮನುವಿನ ಮನಸ್ಸಿನಲ್ಲಿ ಏನೆಲ್ಲ ಭಾವನೆಗಳು ಮೂಡಿದವೋ, ಯಾರು ತಾನೆ ಹೇಳಬಲ್ಲರು! ಕ್ಯಾಂಟಿನಿನಲ್ಲಿ ತಂತ್ರಜ್ಞರೊಡನೆ ಸಹಭೋಜನ, ಮೀಟಿಂಗ್ ಮಧ್ಯದಲ್ಲಿಯೇ ಹೊರಕ್ಕೆ ಬಂದ ಕಲಾಂ ಅವರು, "ನೀನು ಯಾವ ಸ್ವಾಲಿನಲ್ಲಿ ಓದುತ್ತಿದ್ದೀರೆಯ, ನಿಮ್ಮ ತಂದೆ ಏನು ಮಾಡುತ್ತಿದ್ದಾರೆ? ನಿನ್ನ ಹವ್ಯಾಸಗಳೇನು?" ಎಂದು ನಗುತ್ತಾ ಕೇಳಿದಾಗ ಮಹಡಿಗಾದ ಆನಂದ ಹೇಳಿರದು.

ಜೆನ್ಸೇನಲ್ಲಿ ಪದ್ಧತೆಪಡಿ ಬಾಲಭವನದ ಪ್ರೌಢಶಾಲೆಯಲ್ಲಿ ಕ್ಷೀಜ್‌ ಮಾಸ್ಟರ್ ಭಾರತರತ್ನ, ಕ್ಷಿಪರ್ ಮನುಷ್ಯ ಅಭ್ಯರ್ಥಿ ಕಲಾಂ. ಏನೆಲ್ಲಾ ಪ್ರಶ್ನೆ ಕೇಳಬಹುದು ಅಂತ ವಿದ್ಯಾರ್ಥಿಗಳಿಗೆ ಕಾತುರ. ಕಲಾಂ ಅವರ ಪ್ರಶ್ನೆ ಹೀಗಿತ್ತು. "ಭಾಮಿ ಸೂರ್ಯನನ್ನು ಪರಿಭೂಮಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಹಾಗಿದ್ದಲ್ಲಿ ಹದಿನ್ಯೇದನೇ ಪರಿಭೂಮಣ ಪಥದಲ್ಲಿದ್ದ ವ್ಯಕ್ತಿಗೆ ಎಪ್ಪು ವಯಸ್ಸಿಗಿರುತ್ತದೆ?" ಈ ಪ್ರಶ್ನೆ ಕೇಳಿದ ಅನೇಕ ಮಕ್ಕಳು ತಬ್ಬಿಬಾಗಿದ್ದರು.

ಅಭಿಷೇಕ ಎಂಬ ಹುಡುಗ ಸ್ವಲ್ಪ ಯೋಚಿಸಿ, 'ಹದಿನಾಲ್ಯ' ಎಂದು ಉತ್ತರಿಸಿದ. ಉತ್ತರ ಸರಿಯಾಗಿತ್ತು. ಭಾಮಿಯ ಮೇಲೆ ನಿಂತಿದ್ದ ವ್ಯಕ್ತಿ ಹದಿನಾಲ್ಯ ಸುತ್ತು ಮುಗಿಸಿರುತ್ತಾನೆ ಅಲ್ಲವೇ? ಕಲಾಂ ಅವರು ತಮ್ಮ ವಯಸ್ಸನ್ನು ಹೇಳುತ್ತಿದ್ದುದೂ ಹೀಗೆಯೆ. ಕಲಾಂ ಅವರು ಇದ್ದ ಮನೆಯ ಮುಂದೆ ಪುಟ್ಟ ಮಕ್ಕಳ ಹಿಂದು ಯಾವಾಗಲೂ ಇರುತ್ತಿತ್ತು. ಗಮನವಾದ ವಿಷಯಗಳನ್ನು ಪುಟ್ಟ ಕರೆಗಳ ರೂಪದಲ್ಲಿ ಹೇಳುತ್ತಾ 'ಕಲಾಂ ಮೇಷ್ಟ್' ಬದುಕಿನ ಸಾರ್ಥಕತೆ ಮೇರೆಯುತ್ತಿದ್ದರು.

ಮಕ್ಕಳನ್ನು ಹತ್ತಿರ ಕೂರಿಸಿಕೊಂಡು ತಮ್ಮ ನೆನಪಿನ ಬುತ್ತಿ ಬಿಜ್ಞ ಅವರಿಗೆ ಉಣಬಡಿಸುತ್ತಿದ್ದರು. "ನಮಗೆ ತಿಳಿದಿರಲಿ ಬಿಟ್ಟಿರಲಿ, ನಾವೆಲ್ಲಾ ಎಳೆಯರಾಗಿದ್ದಾಗಿನಿಂದ ಬದುಕಿನ ಅನೇಕ ಮಜಲುಗಳಲ್ಲಿ ಯಾರನ್ನಾದರೂ ಆದರ್ಥ ವ್ಯಕ್ತಿಗಳಾಗಿಸಿಕೊಂಡೇ ಬೆಳೆದಿರುತ್ತೇವೆ. ನೀವು ಬೆಳೆಯುತ್ತಿರುವಾಗ, ಇಂದಿ ವರ್ಷ ತಲಪುವರೆಗೆ, ನಿಮಗೆ ತಾಯಿ, ತಂದೆ ಮತ್ತು ಶಾಲೆ ಶಿಕ್ಷಕರು ಆದರ್ಥ ಮಾರ್ಗದರ್ಶನ ಮಾಡಲು ಅವರು ಅತ್ಯಂತ ಸಮರ್ಥರು. ನಾನು ಬೆಕ್ಕಿರುತ್ತಿರುತ್ತಾಗೆ ನನ್ನ ಅಮೃತ, ಅಪ್ಪ ದಿನದಲ್ಲಿ ಬದು ಬಾರಿ ನಮಾಜ್ ಸಲ್ಲಿಸುತ್ತಿದ್ದಂದನ್ನು ನೋಡಿದ್ದೆ. ಅವರೇನೂ ಶ್ರೀಮಂತರಲ್ಲ. ಆದರೂ ಅವರು ಹಸಿದವರಿಗೆ ಉಣಬಡಿಸುತ್ತಿದ್ದರು. ಬಡವರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಹಣಾದ ಅಡಚಣೆಯ ನಡುವೆಯೂ ನನ್ನನ್ನು ಶಾಲೆಗೆ ಕಳಿಸುವಂತೆ ಅಪ್ಪನನ್ನು ಪ್ರೇರೇಚಿಸಿದವರು ಶಿವಸುಬ್ರಹ್ಮಣ್ಯ ಅಯ್ಯರ್. ಮಕ್ಕಳನ್ನು ಬುದ್ಧಿವಂತರೂ ಮತ್ತು ಕಷ್ಟಪಟ್ಟು ಕೆಲಸ ಮಾಡುವಂತಹವರೂ ಆದ ಉತ್ತಮ ಮನುಷ್ಯರನ್ನಾಗಿ ಮಾಡುವುದು ತಂದೆತಾಯಿಯರ ಆದ್ಯ ಕರ್ತವ್ಯ ಅಧ್ಯಾಪಕರು ಕಲಿಕೆ ಮತ್ತು ಜಾಖನದ ಬೆಳಕನ್ನು ಮಕ್ಕಳಿಗೆ ನೀಡುವ ಕಿಟಕಿಗಳು, ಮಕ್ಕಳಲ್ಲಿ ಶ್ರಯಾಶೀಲತೆ ಮೊಳೆಯವಂತೆ ಮಾಡುವ ಆದರ್ಥ ವ್ಯಕ್ತಿಗಳು. ತಾಯಿ, ತಂದೆ, ಶಿಕ್ಷಕರು ಸೇರಿ ಆದ ಶ್ರಿಭೂಜವೇ ಉತ್ತಮ ಬದುಕಿಗೆ ಆದರ್ಥ ಮಾದರಿ. ಈ ಮೂವರೂ ಶ್ರದ್ಧೆಯಿಂದ ದುಡಿದಾಗ ಮಾತ್ರ ಭಾರತಕ್ಕೆ ಹೋಸ ತಾರ್ಮಣ ಬರುತ್ತದೆ. ಮಾತಾಪಿತೃಗಳ ಹಿಂದೆ ಶಾಲೆ ಮತ್ತು ಶಿಕ್ಷಕರ ಹಿಂದೆ ಮನೆ ಇರುತ್ತದೆ. ವಿದ್ಯಾಭ್ಯಾಸ ಹಾಗೂ ಶಿಕ್ಷಕ - ವಿದ್ಯಾರ್ಥಿ ಸಂಬಂಧಗಳನ್ನು ವಾಪಾರಿ ಮನೋಭಾವದಿಂದ ನೋಡಬಾರದು, ರಾಷ್ಟ್ರಾಭಿವೃದ್ಧಿಯೇ ಮುಖ್ಯಸುರಿಯಾಗಿರಬೇಕು. ಸರಿಯಾದ ಶಿಕ್ಷಣ ನಮ್ಮ ಯುವಕರಲ್ಲಿ ಅಶ್ವರೋವ ಮತ್ತು ಘನತೆಗಳನ್ನು ಮೋಷಿಸುತ್ತದೆ. ಯಾವುದೇ ಕಾನೂನು ಒತ್ತಡದಿಂದ ಈ ಗುಣಗಳನ್ನು ಬೆಳೆಸಲಾರದು. ಇವುಗಳನ್ನು ನಾವೇ ಮೋಷಿಸಿಕೊಳ್ಳಬೇಕು." ಕಲಾಂ ಅವರ ಮಾತು ಬಿಳ್ಳಿರಿಗೆ ಅರ್ಥವಾಗಿತ್ತು.

ಮತ್ತೊಬ್ಬ ಹುಡುಗ ಪ್ರಶ್ನಿಸಿದ, "ಭಾಮಿಯ ಮೇಲಿನ ಮೊದಲ ವಿಜ್ಞಾನಿ ಯಾರಾಗಿರಬಹುದು? ದಯವಿಟ್ಟ ಹೇಳಿ" ಕಲಾಂ ಹೇಳಿದರು, "ನನಗನ್ನಿಸುತ್ತೇ, ವಿಜ್ಞಾನ ಹುಟ್ಟಿದ್ದು ಮತ್ತು ಈಗಲೂ ಜೀವಂತವಾಗಿರುವುದು ಪ್ರಶ್ನೆಗಳಿಂದ. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು. ಹೊನೆಯಿಲ್ಲದಪ್ಪ ಪ್ರಶ್ನೆಗಳನ್ನು ಕೇಳುವವರು ಮಕ್ಕಳೇ ಎಂಬುದು ಮೋಷಕರಿಗೂ ಮತ್ತು ಶಿಕ್ಷಕರಿಗೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ 'ಮಗುವೇ ಮೊದಲ ವಿಜ್ಞಾನಿ'?" ಮಕ್ಕಳಿಗೆ ಉತ್ತರ ಹಿಡಿಸಿತ್ತು. ಚಪ್ಪಾಚ್ಚ ತಟ್ಟಿ ಸಮ್ಮತಿ ಸೂಚಿಸಿದರು. ನರೆದಿದ್ದ ಶಿಕ್ಷಕರು ಮತ್ತು ತಾಯಿ ತಂದೆಯರು ಮುಗಳುಕ್ಕರು.

## ವ್ಯಕ್ತಿಗಂತ ರಾಷ್ಟ್ರ ದೊಡ್ಡದು

ಅಬ್ಜ್ಯಲ್ ಕಲಾಂ ಅವರು ರಾಷ್ಟ್ರಪತಿ ಸಾಫ್ನಕೆ ಆಯ್ದೀಯಾದ ಸುದ್ದಿ ಪ್ರಕಟವಾದಾಗ ಚೆನ್ನೈನಲ್ಲಿದ್ದರು. ಮುಖ್ಯಮಂತ್ರಿ ಜಯಲಲಿತಾ ಅಭಿನಂದಿಸಿದರು. ಕಲಾಂ ಅವರು ಹೇಳಿದರು, "ಕನಸುಗಳು ಆಲೋಚನೆಗಳಾಗುತ್ತವೆ, ಆಲೋಚನೆಗಳು ಸೃಜನಾತ್ಮಕ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ." ಪತ್ರಿಕಾಗೋಣಿಯನ್ನು ಮಾಡ್ಯಮದವರು ಏರ್ಪಡಿಸಿದ್ದರು. ಆಧುನಿಕ ಎಲೆಕ್ಟ್ರಾನಿಕ್ ಮಾಡ್ಯಮದವರೆಲ್ಲಾ ಜರ್ಮಾಯಿಸಿದ್ದ ಸಂತೆ. ಎಲ್ಲರಿಗೂ ಪ್ರಶ್ನೆ ಕೇಳುವ ಆತುರ. ತಾವು ಸಂದರ್ಶಿಸುತ್ತಿರುವುದು ಒಬ್ಬ ರಾಜಕಾರಣಿಯನ್ನಲ್ಲವೆಂಬುದನ್ನು ಮಾಡ್ಯಮದವರು ಮರೆತಂತಿತ್ತು. ಕಲಾಂಮೇಷ್ಟು ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. "ಎಲ್ಲರೂ ಗಮನವಿಟ್ಟು ಕೇಳಿ. ಇದುವರೆಗೆ ಏನಾಗಿದೆಯೋ ಅದೆಲ್ಲ ಒಳ್ಳೆಯದಕ್ಕೆ, ಈಗ ಆಗುತ್ತಿರುವುದೂ ಒಳ್ಳೆಯದಕ್ಕಾಗಿಯೇ ಮತ್ತು ಮುಂದೆ ಆಗಲಿರುವುದೂ ಒಳ್ಳೆಯದಕ್ಕಾಗಿಯೇ, ಅರ್ಥವಾಯಿತೇ?" ಎಂದು ಅನೇಕಬಾರಿ ಶಾಲಾ ಮಕ್ಕಳನ್ನು ಕೇಳುವಂತೆ ಕೇಳಿದರು. ಶಿಷ್ಟ ಸಮಾಹ ಹೂಗುಟ್ಟಿತ್ತು! ಭಗವದ್ವಿತೀಯ ಪ್ರಸಿದ್ಧ ಸಾಲುಗಳನ್ನು ಉದ್ಧರಿಸುತ್ತಾ ಜೀವನ ವೌಲ್ಯಗಳ ಕ್ಷಾಸ್ ತೆಗೆದುಕೊಂಡರು. ಎಲ್ಲರೂ ಒಟ್ಟಿಗೆ ತಾವು ಹೇಳಿದ್ದನ್ನು ಹೇಳುವಂತೆ ಕೋರಿದರು "ವ್ಯಕ್ತಿಗಂತ ರಾಷ್ಟ್ರ ದೊಡ್ಡದು, ವ್ಯಕ್ತಿಗಂತ....." ಎಂದು ವಾಕ್ಯ ಮುಗಿಸುವ ಮೊದಲೇ ಎಲ್ಲರೂ ಒಟ್ಟಿಗೆ 'ರಾಷ್ಟ್ರದೊಡ್ಡದು' ಎಂದು ದನಿಗೂಡಿಸಿದರು.

ಡಿಜಿಟಲ್ ಲೈಪ್‌ರಿ ಸ್ಥಾಪಿಸಿ, ತಾಳೆಗರಿಗಳಲ್ಲಿ ಅಡಗಿ ಕುಳಿತು ಸುಲಭವಾಗಿ ಲಭ್ಯವಾಗದ ಅಪಾರ ಸಂಪತ್ತನ್ನು ನಮ್ಮ ಯುವಕರಿಗೆ ಒದಗಿಸುವ ಮಹದಾಸೆ. ಎಪ್ಪತ್ತರ ವಯಸ್ಸಿನಲ್ಲಿ ಈ ಆಸೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಯಿಂದಾಗಿ ದೂರೆತ ಜ್ಞಾನವನ್ನು ರೋಗಸ್ತು ಬಡಜನರಿಗೆ ಸುಲಭವಾಗಿ ಎಟಕುವಂತೆ ಮಾಡುವುದು ಹೇಗೆ ಎಂಬ ಚಿಂತೆ. ಅಣ್ಣಾಮಲ್ಯೆ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಮೌಖಿಕ ಆಗಿದ್ದಾಗ್, ಕಲಾಂ ಅವರು ತಮ್ಮ ಕನಸುಗಳನ್ನು ಹೀಗೆ ಬಿಚ್ಚಿದುತ್ತಿದ್ದರು.

## ಯಶಸ್ವಿನ ಮಂತ್ರ

ತಮ್ಮನ್ನು ಭೇಟಿಯಾದ ಮಕ್ಕಳು, "ಮಿ. ಪ್ರೇಸಿಡೆಂಟ್, ನಿಮ್ಮ ಯಶಸ್ವಿನ ಗುಟ್ಟೇನು?" ಎಂದು ಕೇಳಿದರು. ಕಲಾಂಮೇಷ್ಟು ಹೇಳಿದರು: "ಯಶಸ್ವಿನ ಪಂಚಾಕ್ಷರಿಮಂತ್ರ ಹೀಗಿದೆ. ಕುಶಾಹಲ, ಆಲೋಚನಾಶಕ್ತಿ, ಜ್ಞಾನ (ತೀಳಿವು), ಕಷ್ಟಪಟ್ಟ ಕೆಲಸಮಾಡುವುದು ಮತ್ತು ಗುರಿಸಾಧಿಸುವ ಭಾಬ."

ಅಧ್ಯಕ್ಷರಾದ ತರುವಾಯ ಲಕ್ಷ್ಯಾಂತರ ಮಕ್ಕಳನ್ನು ಅಬ್ಜ್ಯಲ್ ಕಲಾಂ ಭೇಟಿಮಾಡಿದ್ದಾರೆ. ಬಡವರಾಗಿರಲೆ ಅಥವಾ ಶ್ರೀಮಂತರಾಗಿರಲೆ, ಎಲ್ಲ ಮಕ್ಕಳ ಕನಸೂ ಒಂದೆ : "ಅವರೆಲ್ಲರೂ ಶಾಂತಿ, ಸಮೃದ್ಧಿ ಮತ್ತು ಸುಭದ್ರ ಭಾರತದಲ್ಲಿ ಬದುಕ ಬಯಸುತ್ತಾರೆ."

ಮಕ್ಕಳಿಗೆ ಅವರು ಯಾವಾಗಲೂ ಹೇಳುತ್ತಿದ್ದುದು ಒಂದೇ ಮಾತು. "ಎಲ್ಲವನೂ ಪ್ರಶ್ನಿಸಿ. ಪ್ರಶ್ನೆಗಳಿಂದ ವಿಕಾಸಗೊಂಡಿದ್ದೇ ವಿಜ್ಞಾನ. ನಾವು ಮೊದಲು ಕ್ಷೀಪಣಿ ತಯಾರಿಸುತ್ತೇವೆಂದಾಗ ಅನೇಕರು ಅದು ಅಸಾಧ್ಯವಾದದ್ದು ಎಂದಿದ್ದರು. ನಾವು ಪಟ್ಟಿ ಹಿಡಿದು ಗುರಿಸಾಧಿಸಿದ್ದೇವು." ಅವರ ವ್ಯಾತಿನಲ್ಲಿದ್ದ ದೃಢತೆ, ಕಳಕಳಿಯಿಂದಾಗಿ ಅವು ಮಕ್ಕಳ ಮನಸ್ಸಿನಲ್ಲಿ ನಾಟಿತ್ತಿದ್ದವು.

## ಲೇಖಕರ ಪರಿಚಯ :

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಚಿತ್ರದುಗ್ರ ಜಿಲ್ಲೆಯ ಹೊಳೆಲ್ಲೇರೆಯಲ್ಲಿ ೧೦.೦೫.೧೯೬೫ರಲ್ಲಿ ಜನಿಸಿದರು. ಶ್ರೀ ಎಚ್.ವಿ. ರಂಗರಾವ್ ಮತ್ತು ರಂಗಮ್ಮೆ ಎಂಬ ದಂಪತೀಗಳ ಮಗ ಇವರು. ಮೃಷಾರು ವಿಶ್ವವಿದ್ಯಾನಿಲಯದಿಂದ ಭಾರತಾಸ್ತದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಬೆಂಗಳೂರಿನ ಕ್ರೇಸ್ಟ್ ಕಾಲೇಜನಲ್ಲಿ ಭಾರತಾಸ್ತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕಲಾಂ ಮೇಮ್ಮೆ, ಡಾ. ಸುಬ್ರಮಣ್ಯನ್ ಚಂದ್ರಶೇಖರ್, ಸರ್ ಐಸಾಕ್ ನೂಟನ್, ಸಂಕೀರ್ತ ಲಿಗೋಎಂ ವಿಜ್ಞಾನ ಚರಿತ್ರೆ, ಅಂತರಿಕ್ಷ, ಚಂದ್ರಯಾನ, ಬಿಗ್‌ಬ್ಯಾಂಗ್, ಪ್ರಳಯ-೨೦೨೧ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿಚಾರಗಳನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ ರಾಜ್ಯದಾದ್ಯಂತ ಉಪನ್ಯಾಸಗಳನ್ನು ನೀಡಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ವಿಜ್ಞಾನ ಸಂಬಂಧಿ ಕಾರ್ಯಕ್ರಮಗಳಲ್ಲಿ ಸಹಿಯವಾಗಿ ಪಾರ್ಶ್ವಗಳಿಂದಿದ್ದಾರೆ. ನಿವೃತ್ತಿಯ ನಂತರವೂ ಬೆಂಗಳೂರಿನ ವಿವಿಧ ಕಾಲೇಜಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ.



ಶ್ರೀಯುತರು ಕನ್ನಡ ಮುಸ್ತಕಾಭಿವೃದ್ಧಿ ಪ್ರಾಧಿಕಾರಕ್ಕಾಗಿ ರಚಿಸಿಕೊಟ್ಟಿರುವ ‘ಕಲಾಂ ಮೇಮ್ಮೆ’ ಕೃತಿಯಿಂದ ಪ್ರಸ್ತುತ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ಲೇಖನವನ್ನು ಸ್ವೀಕರಿಸಲಾಗಿದೆ.

## ಶಬ್ದಾರ್ಥ :

ಸಂಕೀರ್ಣ-ಇಕ್ಕಟ್ಟಾದ; ಉದ್ದ್ರೋಧು-ಮೇಲುಮುಖಿ; ಉದ್ದೀಪನ-ಉತ್ತೇಜನ, ಉರಿಸುವ; ನಿಹಿತ-ಇಟ್ಟಿ, ಇರಿಸಿದ; ಸಖಾಭು-ಕಾರಣ, ನೆಪ; ಕ್ಷೀಪಣಿ-ಮಾರದಿಂದ ನಿಯಂತ್ರಿಸಲ್ಪಡುವ ಸ್ಥಾಳಕವಾಗಿ ಉಡಾಯಿಸುವ ಸಾಧನ; ಮಜಲ-ಹಂತ; ಘನತೆ-ಶ್ರೇಷ್ಠತೆ; ಸ್ವಜನಾತ್ಮಕತೆ-ಕ್ರಿಯಾತ್ಮಕವಾದ; ದೃಢತೆ-ಬಲಿಷ್ಠವಾದ, ದಿಟವಾದ; ಕ್ರೋಡೀಕರಿಸು-ಸಂಗ್ರಹಿಸು; ಭ್ರಮೆ-ಭಾರಂತಿ, ಮಹ್ಮೆ, ಉನ್ನಾದ; ಅಡಚಣ-ತೊಂದರೆ; ಜಮಾಯಿಸು-ಸೇರು.

## ಅಭ್ಯಾಸ ಭಾಗ :

### ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು:

೧. ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೇ.
೨. ನೀನು ಯಾವ ಸ್ನಾಲಿನಲ್ಲಿ ಓದುತ್ತಿದ್ದೀರೆ?
೩. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು.
೪. ಮಗನೇ ಮೊದಲ ವಿಜ್ಞಾನಿ.
೫. ವ್ಯಕ್ತಿಗಂತ ರಾಷ್ಟ್ರ ದೊಡ್ಡದು.
೬. ಏ. ಪ್ರೇಸಿಡೆಂಟ್ ನಿಮ್ಮ ಯಶಸ್ವಿನ ಗುಣ್ಣೆನು?
೭. ಎಲ್ಲ ಮಕ್ಕಳ ಕನಸೂ ಒಂದೇ.

**ಅ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ):**

- ಇ. ದೇವರಿಗೆ ಹತ್ತಿರವಾದವರು ಯಾರು?
- ಈ. ಚಿಪ್ ಎಂದರೇನು?
- ಇ. ಕಲಾಂ ಅವರ ಆಶ್ಚರ್ಯಿತ ಹೆಸರೇನು?
- ಇ. ಕಲಾಂ ಅವರ ತ್ರೀಯಾರ್ಥಿಲತೆಗೆ ಸಾಕ್ಷಿ ಯಾವುದು?
- ಇ. ವಿಜ್ಞಾನದ ಅಡಿಪಾಯ ಯಾವುದು?
- ಇ. ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರು?
- ಇ. ಕಲಾಂ ಅವರು ರಾಷ್ಟ್ರಪತಿಯ ಸಾಫ್ಟ್‌ಸ್ಕೇ ಆಯ್ದುಯಾದ ಸುಧಿ ತಿಳಿದಾಗ ಅವರು ಎಲ್ಲಿದ್ದರು?
- ಇ. ಕಲಾಂ ಅವರನ್ನು ಶಾಲೆಗೆ ಕಳಿಸುವಂತೆ ಪ್ರೇರೇಸಿದವರು ಯಾರು?
- ಇ. ಕಲಾಂ ಅವರು ಯಾವ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಮೌಖಿಕ ಆಗಿದ್ದರು?

**ಆ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):**

- ಇ. ಕಲಾಂ ಅವರ ಬದುಕಿನ ಮಂತ್ರ ಯಾವುದು?
- ಈ. ಕಲಾಂ ಅವರು ತಾವು ಆಶ್ಚರ್ಯ ಬರೆದು ಏತಕ್ಕಾಗಿ?
- ಇ. ಕಲಾಂ ಅವರು ಬಂಡೆಗಳ ಬಸಿರಲ್ಲಿ ಕಂಡದ್ದೇನು?
- ಇ. ಎ.ಜಿ. ಸುಂದರಪ್ಪೆ ಸಿಕಂದರಾಬಾದ್ ಶಾಲಾ ಬಾಲಕ ಬಗೆಗೆ ಹೇಳಿದ ಹೆನ್ನೆಯ ಮಾತುಗಳಾವುವು?
- ಇ. ಕಲಾಂ ಅವರ ದೃಷ್ಟಿಯಲ್ಲಿ ಕನಸುಗಳು ಏನಾಗುತ್ತವೆ?
- ಇ. ಕಲಾಂ ಮೇಮ್ಮೆ ಹೇಳಿದ ಯಶಸ್ವಿನ ಪಂಚಾಕ್ಷರಿ ಮಂತ್ರ ಯಾವುದು?

**ಇ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):**

- ಇ. ಕಲಾಂ ಅವರು ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾಜೀವಿ ಹೇಗೆ? ವಿವರಿಸಿ.
- ಈ. ಚೆನ್ನೆನಲ್ಲಿ ನಡೆದ ಪದ್ಧತೀಪಾದಿ ಬಾಲಭವನದ ಪ್ರೋಥಾಲಾಲೆಯಲ್ಲಿ ನಡೆದ ಕ್ಷಿಜ್ ಕಾರ್ಯಕ್ರಮದ ಜೀಡಿತ್ಯವನ್ನು ಕುರಿತು ವಿವರಿಸಿ.
- ಇ. ತಾಯಿ-ತಂದೆ ಶಿಕ್ಷಕರು ಸೇರಿ ಆದ ಶ್ರೀಭೂಜವೇ ಉತ್ತಮ ಬದುಕಿಗೆ ಆದರ್ಶ ಮಾದರಿ ಹೇಗೆ? ವಿವರಿಸಿ.
- ಇ. ರಾಷ್ಟ್ರಪತಿಯಾಗಿ ಆಯ್ದುಯಾದಾಗ ಚೆನ್ನೆನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಕಲಾಂ ಹೇಳಿದ್ದೇನು? ವಿವರಿಸಿ.
- ಇ. ತಮ್ಮನ್ನು ಭೇಟಿಯಾದ ಮಕ್ಕಳಿಗೆ ಕಲಾಂ ಹೇಳಿದ್ದೇನು?

### ಭಾಷಾಭಾಷೆ :

೧. ಅನ್ಯದೇಶ್ಯ ಪದಗಳನ್ನು ಗಮನಿಸಿ: ಎಲೆಕ್ಟ್ರಾನಿಕ್, ಕಂಪ್ಯೂಟರ್, ಕ್ಯಾಂಟಿನ್, ಕ್ಲಿಪ್, ಕ್ಲಾಸ್, ಡಿಜಿಟಲ್, ಲೈಪ್‌ಪರಿ, ಪ್ರೈಸೆಂಟ್.
೨. ನಾನಾಧ್ರ ಪದಗಳನ್ನು ಗಮನಿಸಿರಿ:  
 ಅಡಿ - ಪಾದ, ಅಳತೆ, ಅಂಗುಲ.  
 ಹಿಂಡು - ಗುಂಪು, ಹಾಲನ್ನು ಕರೆ.  
 ಕಲೆ - ತಿಳಿ, ಗುರುತು, ಯುಗ.
೩. ಹೇಳಿದರು - ಇದು ಭಾತಕಾಲದ ರೂಪ.  
 ಇದೇ ರೀತಿ ಈ ಪಠ್ಯದಲ್ಲಿ ಬಂದಿರುವ ಪದಗಳನ್ನು ಪಟ್ಟಿ ಮಾಡಿರಿ.
೪. ಕಂಡರು - ಇದರ ಕ್ರಿಯಾಪ್ರಕೃತಿ - ಕಾಣಿ; ನಿಷೇಧ ರೂಪ - ಕಾಣಿರು.  
 ಇದೇ ರೀತಿ ಈ ಪಠ್ಯದಲ್ಲಿ ಬಂದಿರುವ ಪದಗಳನ್ನು ಪಟ್ಟಿಮಾಡಿ ತಿಳಿಯಿರಿ.

### ಚೆಟುವಟಿಕೆ :

೧. ಮಹಾತ್ಮರ ಜೀವನಚರಿತ್ರೆ ಮುಸ್ತಕ ಸಂಗ್ರಹಿಸಿ ಓದಿರಿ.
೨. ಮಹಾತ್ಮರ ಜೀವನಚರಿತ್ರೆ ಓದಿ, ಉಪನ್ಯಾಸಕರ ಸಹಾಯದಿಂದ ಕೀರುಪ್ರಬಂಧ ಬರೆಯಿರಿ.

### ಅಕರ :

- ಕೃತಿ : ‘ಕಲಾಂ ಮೇಮ್ಮೆ’  
 ಲೇಖಕರು : ಎಚ್.ಆರ್. ರಾಮಕೃಷ್ಣರಾವ್.  
 ಪ್ರಕಾಶನ : ಕನ್ನಡ ಮುಸ್ತಕ ಪ್ರಾಧಿಕಾರ, ಕನಾಂಟಿಕ ಸರ್ಕಾರ.

### ಹೆಚ್ಚಿನ ಓದಿಗೆ :

೧. ಅಗ್ನಿಯ ರಕ್ಷೆಗಳು - ಜಯಪ್ರಕಾಶ ಮತ್ತಾರ
೨. ಬಂಕಿಮ್‌ಚಂದ್ರ - ಎ.ಆರ್. ಕೃಷ್ಣಶಾಸ್ತ್ರಿ
೩. ಕುಲದೀಪಕರು - ಸಿದ್ಧವನಹಳ್ಳಿ ಕೃಷ್ಣಶಾಸ್ತ್ರಿ

ಬಾಳನ್ನು ಅರಿತು ಅದನ್ನು ಮೆಚ್ಚಬೇಕು. ಇದೇ ನಿಜವಾದ ಜೀವನ ಸೂತ್ರ.  
 ಸುಖ-ದುಃಖ, ಸೋಲು-ಗೆಲುವು, ಸಿಹಿ-ಕಹಿ, ಆಶೆ-ನಿರಾಶೆ ಎಲ್ಲವನ್ನೂ  
 ಮೆಟ್ಟಿ ನಿಲ್ಲಿ, ಘೃತ್ಯಂಜಯನಾಗಿ ಮರೆ, ನಟರಾಜನಾಗಿ ಹಜೆ.

- ವಿವೇಕಾನಂದ

## ೨. ತಿರುಳ್ಳನ್ನಡದ ಚೆಳ್ಳುಡಿ

- ಮುದ್ದೊ

ನಡುಗನ್ನಡ ಸಾಹಿತ್ಯವು ಹಿಂದೆ ಸರಿದು ಹೇಳಬಹುದಿರುತ್ತಿದ್ದ ಸಂಕ್ರಮಣ ಕಾಲದಲ್ಲಿ ಮುದ್ದೊನು ಬಯಕೆ ಕೃತಿರಚನೆ ಮಾಡಿರುವನು. ಕನ್ನಡ ಭಾಷೆಯ ಇಂಗ್ಲಿಷ್ ಭಾಷೆಯ ಪ್ರಭಾವದಿಂದ ಹೂಸ ಸ್ಥಿರತರಕ್ಕೆ ಒಳಪಡುತ್ತಿದ್ದ ಸಂದರ್ಭವಾದು. ಈ ಸಂದರ್ಭ, ಸಂಕ್ರಮಣ ಕಾಲದ ಗೊಂದಲಗಳು, ಬದಲಾವಣೆಯ ಹಾದಿ ಮುಂತಾದವ್ಯಾಗಳ ಜೆರ್ಫೆಯನ್ನು ಮುದ್ದೊನಲ್ಲಿ ಕಾಣಬಹುದು.

“ಪದ್ಯಂ ವದ್ಯಂ ಗದ್ಯಂ ಹೃದ್ಯಂ” ಎಂಬ ಅವನ ಹೇಳೆಯು ಆಧುನಿಕ ಕಾಲದ ಮುಖ್ಯನೋರಿಗೆ ಪದ್ಯವನ್ನು ಪಕ್ಷಕ್ಕೆ ಒತ್ತರಿಸಿ ಗದ್ಯ ಆ ಶ್ಲಘನ್ನ ಆಕ್ರಮಿಸಿಕೊಳ್ಳುತ್ತಿದ್ದರರ ಸೂಚನೆಯೂ ಆಗಿದೆ. ಗದ್ಯ ಆಧುನಿಕ ಕಾಲದ ಸಂಕೀರ್ಣತೆಯನ್ನು ವಿವರಗಳಲ್ಲಿ ಕಟ್ಟಿಕೊಟ್ಟಿ ಭಾಷಿಕರೂಪ. ‘ಕನ್ನಡಂ ಕಸ್ತುರಿಯಲ್ಲಿ?’ ಎಂಬುದು ಸರಸ್ವತ ಭಾಷಿತ್ಯತೆಯನ್ನು ವಿರೋಧಿಸುವಂತೆಯೂ ಅಜ್ಞಗನ್ನಡದ ದೇಸಿ ಶೈಲಿಯ ಬಗೆಗಿನ ಒಲವೂ ಆಗಿದೆ.

ಕಾಡುಂ ನಾಡುಂ ಮನೋಜ್ಞಮಾಗೆ ಸಂಪ್ರಾಪ್ತಮಾದ ವರ್ಣಕಾಲದೊಳೊಂದು ದೆವಸಂ ಬೈಗುಂಬೋಟೆ ನೊಳೆಂದಿನಂತಿರೋಲಗಂ ಪರಿಯೆ ಕಬ್ಬಿಗರ ಬಲ್ಲಾಹಂ ಮುದ್ದೊನರಮನೆಯಿಂ ಮೊಜಮಟ್ಟು ನೆರೆವೀದಿವಿಡಿದು ಮೊರೆವೀಡಿಂಗ್ ಕೆರ್ಮೆದುಮಾತನ ಮಾಡಿ ಮನೋರಮೆ ದೂರದ ಕಂಡೆಯ್ದು ಇದಿವೆಂದು, ಕಾಲ್ನೆ ನೀರಂ ನೀಡಿ ಮತ್ತೆ ಕ್ಯೇವಿಡಿದೊಳಚೋಕಿಗೊಯ್ದು ಮಣೆಯಿತ್ತು ಕುಳ್ಳಿರಿಸಿ ಒಡನೆಯೆ ತನಿವೆಣ್ಣಂ ತಿನಲಿತ್ತು, ಕೆನ್ನವಾಲಂ ಕುಡಿಪ್ಪೆಡಿತ್ತು, ಉಪಚರಿಸುತ್ತಿರ್ಬಾ ಈ ಉಪಚಾರದಿನಾತನ ಪಸಿವುಂ ಬಟ್ಟೆಯುಂ ಮುಡಿಯೆ, ಕೆಳದಿ ನಱುದಂಬುಲಮಂ ಸವಿಯಲ್ಲಿಂದು ಮಡಿದೀವುತ್ತಮಿರೆ, ಇಂತು ಸುಖಸಲ್ಲಾಪಂಗೊಳುತ್ತಿರ್ಬಾ, ಅದೆಂತೆನೆ-

**ಮನೋರಮೆ -** (ಮೆಲ್ಲುಡಿಯಿಂ) ನೋಣ್ಣಿದೆ ಪಗಲ್ಲಿಂತೊ ಹಿರಿಯವು, ಪಗಲುಮಿರುಳುಂ ಸುರಿವ ಬಲ್ಲೋನೆಯ ಜಿನುಂಗಿನತ್ತಣಿನೆನ್ನು ಬಗೆಯುಂ ಬೇಸರ್ತುದು, ಅಂತದಜೀನೇನಾನುಮೊಂದು ನಲ್ಲಿತೆಯಂ ಪೇಟು!

**ಮುದ್ದೊ** - ಪ್ರಾಣೇಶ್ವರಿ! ತಡೆಯೇಂ ಇನಿತೊಂದು ಬಯಕೆ ತಲೆದೊಇಂ ಆವ ಗಹನಂ? ಆದೊಡ ಮಾವ ನಲ್ಲಿತೆಯಂ ಪೇಟ್ಟೇಂ, ಏಂ ಭೋಜ ಪ್ರಬಂಧಂ? ವಿಕ್ರಮ ವಿಜಯಂ? ಮಹಾವೀರ ಚರಿತಂ?

**ಮನೋರಮೆ -** ಇಸ್ತಿ! ಇವಜೊಳಿಸ್ತಿಗಳಿಲ್ಲಂ; ಉಟಿಮೊಡಮಟೆದೊಡಂ ಬಟ್ಟೆದೊಇಪ ರಸಭರಿತಂ ಚರಿತಮ್ಮೆನೆ.

**ಮುದ್ದೊ** - ನಿನಗಾವ ರಸದೊಳಿಸ್ತಂ? ಶೃಂಗಾರರಸದೊಳೆ? ವೀರರಸದೊಳೆ? ಹಾಸ್ಯರಸದೊಳೆ?

**ಮನೋರಮೆ -** ಆವ ರಸದೊಳೆಂದೊಡೇಂ? ನವರಸದೊಳಂ.

**ಮುದ್ದೊ** - ಅಂತಿರೆ ಮತ್ತಮಾ ಕರೆ ಯಾವುದು?

**ಮನೋರಮೆ** - ರಾಮಾಯಣದೊಳೆನಾನುಮೊಂದು.

**ಮುದ್ರಣ** - ಅಂತೆಯ ಅಕ್ಕೆ, ಸೀತಾಸ್ವಯಂವರಮಂ ಪೇಟ್ಟೊಂ

**ಮನೋರಮೆ** - ಅಂ ಮುನ್ನಮೆ ಕೇಳಿಪ್ರೇನಲ್ತೇ?

**ಮುದ್ರಣ** - ಏಂ ಸೀತಾಪಹರಣಕಥನದೊಳ್ಳಬಯಕೆಯೆ?

**ಮನೋರಮೆ** - ಈಗಿ! ಅನೊಲ್ಲಿಂ.

**ಮುದ್ರಣ** - ಮೇಣಾವ ನಲ್ಲತೆಯಂ ಪೇಟ್ಟನೋ.

**ಮನೋರಮೆ** - ಇಂತೆಕುಸಿವರಯ್, ನಾಡೊಳೆನಿತ್ತೋ ರಾಮಾಯಣಂಗಳೊಳವು. ನೀಂ ಕೇಳುದಜೊಳೊಂದಂ ನಲ್ಲಿದೋಚಿ ಕಂಡು ಪೇಟ್ಟುದು.

**ಮುದ್ರಣ** - ನೀನೆ ಒಂದನಾಯ್ದಕೊಳ್ಳುದು.

**ಮನೋರಮೆ** - ಶ್ರೀರಾಮನಶ್ವಮೇಧಮಂ ಕೃಕೊಂಡನೆಂಬರಲ್ತೇ; ಆ ಕತೆಯೆ ಅಕ್ಕಿಂ.

**ಮುದ್ರಣ** - ಈಗಳಜಿತೆಂ; ಶೇಷರಾಮಾಯಣಮಂ ಪೇಟ್ಟಿದೆಂಬೆಯ?

**ಮನೋರಮೆ** - ಅಪ್ಪಿದಪ್ಪಿದು. ಆದೊಡ ಮುನ್ನಮಾರಾಗ್ರಿದನೊರೆದರ್ರಾ?

**ಮುದ್ರಣ** - ಮುನ್ನಂ ಶೇಷಂ ವಾತ್ಸಯನಂಗ ಪೇಟ್ಟನದನೆಯೆ ನಿನಗೆ ಬಿತ್ತಿರಿಪೆಂ. ಆದೊಡ ಬಲ್ಲತ ಕಣಾ. ಒಂದರಳ್ಟಿವಸಕ್ಕೆ ಮುಡಿಯದು.

**ಮನೋರಮೆ** - ಇಕ್ಕೆ, ಓರೊಂದು ದೇವಸಮಿನಿಸಿನಿಸಂ ಪೇಟೊಂದೇಂ?

**ಮುದ್ರಣ** - ಅಕ್ಕಿಂ, ಆವ ದಾಟಿಯೊಳ್ಳ ಪೇಟ್ಟೊಂ? ಪದ್ದದೊಳ್ಳ ಪೇಟ್ಟನೋ? ಗದ್ದದೊಳ್ಳ?

**ಮನೋರಮೆ** - ಪದ್ದಂ ವದ್ದಂ; ಗದ್ದಂ ಹೃದ್ದಮದಳೆಂ ಹೃದ್ದಮಪ್ಪ ಗದ್ದದೊಳ್ಳ ಪೇಟ್ಟುದು.

**ಮುದ್ರಣ** - (ನಸುನಗೆಯಿಂ) ಅದಂತಿಕ್ಕೆ, ಇಂತಪ್ಪ ನಲ್ಲತೆಯಂ ಬಿತ್ತಿರಿಸಿದೊಡ ಅರಮನೆಯೊಳ್ಳ ರನ್ನಗಡಗಮಂ ಮೊನ್ನ ಕಂತಿಕೆಯಂ ಮೆಚ್ಚನೀವರ್. ನೀನೀವುದೇಂ?

**ಮನೋರಮೆ** - ಪೇಟೆಂ. ಎನ್ನನೆ ಆನೀವೆಂ.

**ಮುದ್ರಣ** - ಬಲ್ಲದುಸುಗಾತ್ರಿಯ್ಸೆ! ಅಜೆಯೆಯಾ ಮುನ್ನಮೆ ನಿನ್ನ ತಾಯ್ತಂದೆವಿರನಗಿತ್ತರೆಂಬುದಂ?

**ಮನೋರಮೆ** - ಇದೇತಜ ನುಡಿ? ಪೋಕೆ. ಅಂ ಪರಾಧಿನೆ ಗಡ! ಪುರಾಣಮನೋದಿದಿಂ ಬಣೆಯಮಲ್ತೆ ದಕ್ಷಿಣೆಯನೀವುದು. ಅರಮನೆಯವರುಂ ಕಬ್ಬಮಂ ಕಂಡಲ್ತೆ ಕಜ್ಜಟೆಯನಿತ್ತರ್. ಆನುಂ ಕತೆಯಂ ಕೇಳು ಸೋಗಸಾಗೆ ಬಲ್ಲಂತೆ ಸಮ್ಮಾನಿಸುವೆಂ.

**ಮುದ್ರಣ** - ಒಳ್ಳಿತೊಳ್ಳಿತು! ಕತೆಯಂ ಲಾಲಿಸಿ ಬಟ್ಟಕ್ಕಮೀಯೆನೆಂದೊಡ ಬಿಡೆಂ ನೋಟ್ಟೊಂ.

**ಮನೋರಮೆ** - ಅನುಂ ನೋಜ್ಪೊ ಕರೆಯ ಮರುಳೆಂತಿಕೂ ಮೆಂದು.

**ಮುದ್ದಣ** - ಅದೊಡಾಲಿಸು. ಸ್ವಾಸ್ಥ ಶ್ರೀಮತ್ತಾಸುರೇಂದ್ರನರೇಂದ್ರ ಮನಿಂದ್ರ ಘಣೇಂದ್ರಮಣಿಮಹಿಂತಪಟ

ಹಣಿತ-

**ಮನೋರಮೆ** - ಒಬ್ಬ! ತಡೆ! ತಡೆ! ವಸುಧಾಗೊಡೆಯನಪ್ಪ ರಾಮಚಂದ್ರನ ಕರೆಯಂ ಪೇಳಿನೆ ಬಸದಿಗೊಡೆಯರಪ್ಪ ಸುರೇಂದ್ರರ ಜರಿತೆಯಂ ಪೇಳ್ಳುದೇಂ? ಸಾಲ್ಲಂ ಸಾಲ್ಲಂ. ಇಂತದೆಗೊಳ್ಳ ಕರೆಗೆಂತುದು ಗೊಳಿಗೆಯ್ಯನೋ!

**ಮುದ್ದಣ** - ನಲ್ಲುಡಿಯಿದು ರಮಣಿ! ಕಚಂಗಳಾಣೆ. ಅಲ್ಲು ಬಸದಿಯಿಂದ್ರರ ಕರೆಯಲ್ಲ; ರಾಮಚಂದ್ರನ ಕರೆಯನೆ ಪೊಗಳ್ಳು ಪೇಳ್ಳುದಿದು ಸಕ್ಕದದೊಂದು ಚೆಲ್ಲು.

**ಮನೋರಮೆ** - ಲೇಸು! ಲೇಸು! ‘ನೀರಿಟಿಯದ ಗಂಟಲೋಳ’ ಕಡುಬಂ ತುಜೆಕಿದಂತಾಯ್ತು’; ಕನ್ನಡದ ಸೋಗಸನಜಿಯಲಾರ್ತೆನಿಲ್ಲೆನಗೆ ಸಕ್ಕದದ ಸೋಗಸಂ ಪೇಟ್ಯಾದು ಗಡ!


**ಮುದ್ದಣ** - ಅಪ್ಪೊಡಿನ್ನೇಂತೊ ಒಜೆವೆಂ?

**ಮನೋರಮೆ** - ತಿರುಗಳನ್ನಡದ ಬೆಳ್ಳುಡಿಯೋಳ ಮರುಳೊಂದೆ ಪೇಟ್ಯಾದು. ‘ಕನ್ನಡಂ ಕತ್ತರಿಯಲ್ಲೆ’

**ಮುದ್ದಣ** - ಅಪ್ಪುದಪ್ಪದು. ಅದೊಡಂ ಸಕ್ಕದಮೊಂದೆ ರನ್ನವಣಿಯಂ ಹೊನ್ನಿಂ ಬಿಗಿದಂತೆಗುಂ. ಅದಜೆಂ ಕರ್ಮಣಿಸರದೊಳ್ಳಾ ಜೆಂಬವಳವುಂ ಕೋಡಂತಿರೆ, ರಸಮೊಸರೆ, ಲಕ್ಷಣಂ ಮಿಕ್ಕಿರೆ, ಎಡೆಯೆಡೆಯೊಳ್ಳಾ ಸಕ್ಕದದ ನಲ್ಲುಡಿ ಮೆಜೊಯೆ, ತಿರುಗಳನ್ನಡದೊಳ್ಳಾ ಕಥೆಯನುಸಿವೆಂ.

### ಶೇಖರ ಪರಿಚಯ :

‘ಮುದ್ದಣ’ (೧೯೭೯-೧೯೮೦) ಎಂಬುದು ಲ್ಯಾಕ್ಲೈನಾರಾಯಣಪ್ಪ ಎಂಬ ಕವಿಯ ಕಾವ್ಯನಾಮ. ಉಡುಪಿ ಜಿಲ್ಲೆಯ ನಂದಾಳಿಕೆ ಎಂಬ ಗ್ರಾಮ ಈತನ ಹುಟ್ಟಿರು. ಪಾಠಾಳಿ ತಿಮ್ಮಪಪ್ಪು ಮತ್ತು ಮಹಾಲಕ್ಷ್ಮಿ ಈತನ ತಂದೆ-ತಾಯಿಯರು. ಬಡತನ ಮತ್ತು ಕ್ಷಯರೋಗಕ್ಕೆ ಬಲಿಯಾಗಿ ಜಿಕ್ಕವಯಸ್ಸಿನಲ್ಲೇ ತೀರಿಕೊಂಡ ಮುದ್ದಣ ಕವಿಯ ಉಡುಪಿಯ ಹೈಸ್ಕೂಲಿ ನಲ್ಲಿ ಹ್ಯಾಯಾಮ ಶಿಕ್ಷಕನಾಗಿಯೂ, ಶ್ರೀಮಿಯನ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತನಾಗಿಯೂ ಕೆಲಸ ನಿರ್ವಹಿಸಿದ್ದನು. ಪ್ರಯೋಗಶೀಲ ವೈಶಿಶ್ವದ ಮುದ್ದಣನು ಸಾಹಿತ್ಯ, ಸಂಗೀತ, ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸ್ತಿ ಮತ್ತು ಪರಿಶ್ರಮ ಹೊಂದಿದ್ದನು. ‘ಅದ್ಭುತ ರಾಮಾಯಣ’, ‘ಶ್ರೀರಾಮ ಪಟ್ಟಾಭಿಷೇಕ’, ‘ರಾಮಾಶ್ವಮೇಧ’ ಮುಂತಾದ ಕೃತಿಗಳನ್ನು ಈತ ರಚಿಸಿರುವನು. ‘ರತ್ನಾವತೀ ಕಲ್ಯಾಣ’ ‘ಕುಮಾರ ವಿಜಯ’ ಎಂಬೆರಡು ಯಕ್ಷಗಾನ ಪ್ರಸಂಗಗಳನ್ನೂ ರಚಿಸಿರುವ ಈತ ವಾಲ್ಯೇಕೆ ರಾಮಾಯಣ ಮತ್ತು ಭಗವದ್ರಿತೆಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾನೆ. ಕಾಮಶಾಸ್ತ್ರ ಕುರಿತ ಗ್ರಂಥವೊಂದು ಈತನ ಹೆಸರಿನಲ್ಲಿದೆ. ‘ಗೋದಾವರಿ’ ಎಂಬ ಅಪೂರ್ವ ಕಾದಂಬರಿಯನ್ನು ಈತ ರಚಿಸಿದ್ದನು.



## ಗದ್ಯಭಾಗವನ್ನು ಪುರಿತು :

"ತಿರುಳ್ಳನ್ನಡದ ಬೆಳ್ಳುಡಿ" ಎಂಬ ಪ್ರಸ್ತುತ ಭಾಗವು ಮುದ್ದಣ-ಮನೋರಮೆಯರ ಪ್ರಸಂಗವೆಂದೇ ಜನಜನಿತವಾಗಿದೆ. ಈ ಪ್ರಸಂಗವು 'ರಾಮಾಶ್ವಮೇಧ' ಕಾವ್ಯಕ್ಕೆ ಕವಿ ಮುದ್ದಣನು ನಿರ್ಮಿಸಿದ ಸುಂದರ ಚೌಕಟ್ಟು ಎಂಬ ಶಾಸ್ತ್ರಿ ಹೊಂದಿದೆ. ಪರಂಪರೆಯ ಅರಿವಿನ ಜೊತೆಗೆ ಹೊಸಕಾಲದ ಬೇಕು ಬೇಡಗಳ ಸ್ವಂದನ, ಚಚೆ ಇಲ್ಲಿದೆ. ಮೇಲ್ಮೋಟೆಕ್ಕೆ ಸತಿಪತಿಯರ ಸರಸದ ಮಾತುಗಳಂತೆ ಕಂಡರೂ ಈ ಪ್ರಸಂಗವು ಹೊಸಕಾಲದ ಕನ್ನಡ ಓದುಗರ ಅಪೇಕ್ಷೆ, ನಿರೀಕ್ಷೆಗಳನ್ನು ದ್ವಿನಿಸುತ್ತದೆ. ತಿರುಳ್ಳನ್ನಡದ ಬಗ್ಗೆ ಅಭಿಮಾನ, ಕ್ಷಿಷ್ಟ ಸಂಸ್ಕೃತ ವಾಕ್ಯರಚನೆಯ ಬಗ್ಗೆ ವಿರೋಧ, ವಸ್ತು, ರಸ, ಶೈಲಿ, ಪ್ರಕಾರ - ಈ ಎಲ್ಲದರ ಬಗ್ಗೆ ಇಲ್ಲಿ ಸಂಘಾದವಿದೆ. ಮುದ್ದಣ ಸೃಷ್ಟಿಸಿರುವ ಮನೋರಮೆಯ ಪಾತ್ರವು ಏಕಾಲಕ್ಕೆ ಪ್ರೇಮಿ, ಶುದ್ಧ ಸಹೃದಯಿ, ಪ್ರಬುದ್ಧ ವಿಮರ್ಶಕಿಯೂ ಆಗಿ ಕಂಡುಬರುವುದು ಇಲ್ಲಿನ ವಿಶೇಷ. ಕನ್ನಡದ ಕಸ್ತೂರಿಯ ಪರಿಮಳ ಈ ಸಂಭಾಷಣೆಯಲ್ಲಿ ತುಂಬಿಕೊಂಡಿದೆ.

## ಟಿಪ್ಪಣಿ :

**ಶೇಷ ರಾಮಾಯಣ :** ಪಠ್ಯದಲ್ಲಿ ಶೇಷರಾಮಾಯಣದ ಪ್ರಸ್ತಾಪವಿದೆ. ರಾಮಾಯಣವನ್ನು ಹೊದಲು ರಚಿಸಿದವರು ವಾಲ್ಯೇಕಿ ಮಹಾರ್ಷಿ. ವಾಲ್ಯೇಕಿಕ್ಕತ ರಾಮಾಯಣವು ಶ್ರೀರಾಮನ ಪಟ್ಟಾಭಿಷೇಕದ ಕಥೆಯೊಂದಿಗೆ ಅಂತ್ಯಗೊಳ್ಳುತ್ತದೆ. ಸೀತಾ ಪರಿತ್ಯಾಗ, ಲವಕುಶ ಜನನ ಮುಂತಾದ ಸಂಗತಿಗಳು ವಾಲ್ಯೇಕಿ ರಾಮಾಯಣದಲ್ಲಿಲ್ಲ. ಈ ಮುಂತಾದ ಸಂಗತಿಗಳು ಶೇಷ ರಾಮಾಯಣದಲ್ಲಿ ಉಲ್ಲೇಖಿತಗೊಂಡಿವೆ. ಶೇಷನು ವ್ಯಾತಾಯನನಿಗೆ ಈ ಕಥೆಯನ್ನು ಹೊದಲಿಗೆ ಹೇಳಿದನೆಂದು ಮುದ್ದಣ ತಿಳಿಸಿದ್ದಾನೆ. ಶೇಷ ಎಂಬುದಕ್ಕೆ 'ಉಳಿದ ಭಾಗ' ಎಂಬ ಅರ್ಥವೂ ಇದೆ. ಶೇಷ ರಾಮಾಯಣದಂತೆ ಆನಂದ ರಾಮಾಯಣ, ಅಧ್ಯಾತ್ಮ ರಾಮಾಯಣ, ವಸಿಷ್ಠ ರಾಮಾಯಣ ಮುಂತಾದವುಗಳು ವಾಲ್ಯೇಕಿ ರಾಮಾಯಣದ ನಂತರ ಪ್ರಚಲಿತದಲ್ಲಿರುವವು.

## ಶಬ್ದಾರ್ಥ :

ಸಂಪ್ರಾಪ್ತ-ಒದಗಿ ಬಂದಿರುವ; ವರ್ಣಕಾಲ-ಮಳೆಗಾಲ; ದೇವಸ-ದಿವಸ; ಬ್ರೇಗುಂಬೊಟ್ಟಿ-ಸಂಜೆಯ ಹೊತ್ತು; ಒಲಗ-ರಾಜನ ಸಭೆ, ದಬಾಸರು; ಕಬ್ಬಿಗರ ಬಲ್ಲಹ-ಕವಿಗಳ ವಲ್ಲಭ, ಕವಿಗುರು; ಹೊಳಿಮಟ್ಟು-ಹೊರಹೊರಟಿ; ಹೊರೆವೀಡು-ವಾಸದ ಮನೆ; ಎಟ್ಟಿ-ಎದ್ದು; ಚೌಕಿ-ಒಳಮನೆ; ತನಿವಣ್ಣಿ-ರುಚಿಯಾದ ತಾಜಾಹಣ್ಣಿ; ಬಳಿಕ್ಕೆ-ಆಯಾಸ, ಬಳಿಕೆ; ಮುಡಿ-ಪರಿಹಾರವಾಗು, ಮುಕ್ತಾಯವಾಗು; ಕೆಳದಿ-ಗೆಳತಿ; ನಜುದಂಬುಲ-ರಸವತ್ತಾದ ಕಂಪುಭರಿತ ತಾಂಬೂಲ; ಬಲ್ಮೋನೆ-ಭಾರೀಮಳೆ, ಜಡಿಮಳೆ; ಬಗೆ-ಮನಸ್ಸು; ನಲ್ಲತೆ-ಸುಂದರವಾದ ಕಥೆ, ಹಿತಕರವಾದ ಕಥೆ; ಆವ ಗಹನ-ಅದು ಯಾವ ಕಟ್ಟು; ಪ್ರಬುಂಧ-ಕಾವ್ಯ; ಅಣ್ಣರು-ತ್ರೀತಿ; ಬಟ್ಟೆದೋಜೆಪ-ದಾರಿತೋರಿಸುವ, ಬದುಕಿನ ಮಾರ್ಗ ತಿಳಿಸುವ; ರಸ-ಕಾವ್ಯನುಭವದಿಂದ ಹೊರೆಯುವ ಒಂದು ಅನುಭಾತಿ, ರಸಾನುಭವ (ರಸಗಳು ಒಂಬತ್ತು : ಶೃಂಗಾರ, ಹಾಸ್ಯ, ರೌದ್ರ, ಕರುಣ, ಬೀಭತ್ವ, ವೀರ, ಭಯಾನಕ, ಅದ್ವಾತ ಮತ್ತು ಶಾಂತ); ಒಳವು-ಇವೆ, ಇರುವವು; ನಲ್ಲಿ-ತ್ರೀತಿ, ಅನುಗ್ರಹ, ಕೈಪೆ; ಒರೆ-ಹೇಳು; ಬಿತ್ತರಿಪು-ವಿಸ್ತರಿಸಿ ಹೇಳು, ನಿರೂಪಿಸು; ಬಲ್ಲತೆ-ದೊಡ್ಡಕಥೆ; ಇಕ್ಕೆ-ಇರಲಿ; ಓರೊಂದು-ಒಂದೊಂದು; ಇನಿಸಿನಿಸು-ಇಷ್ಟಿಷ್ಟು;

ವಧ್ಯಂ-ಅಪ್ರಿಯವಾದುದು, ತಿರಸ್ಕರಿಸಲು ಯೋಗ್ಯವಾದುದು; ಹೃದ್ಯಂ-ಹಿತಕರವಾದುದು, ಪ್ರಿಯವಾದುದು, ಮನೋಹರವಾದುದು; ರನ್ನಗಡಗ-ರತ್ನದ ಕಡಗ; ಮೊನ್ನ ಕಂಳಿಕ-ಬಂಗಾರದ ಒಂದೆಳೆಯ ಸರ, ಏಕಾವಳಿ, ಮುತ್ತಿನಹಾರ; ಮೆಚ್ಚು-ಉಡುಗೊರೆ; ಪೆಣತೇಂ-ಮತ್ತಿನ್ನೇನು, ಬೇರೆ ಏನು; ಗಡಸುಗಾತ್ರ-ಗಟ್ಟಿಗ್ರಿತಿ; ಮೋಕೆ-ಹೋಗಲಿ; ಬಟ್ಟಿಯಮಲ್ತೆ-ನಂತರವಲ್ಲವೆ; ಕಬ್ಬಿ-ಕಾವ್ಯ; ಕಚ್ಚಣೆ-ಕೈಕಡಗ, ಬಹುಮಾನವಾಗಿ ನೀಡುವ ಬಳಿ(ಕಡಗ); ಈಯೋ-ಕೊಡುವುದಿಲ್ಲ; ನೋಟ್ಟೊ-ನೋಡುವೆನು; ಮರುಳ್ಳ-ಸಾರ, ಸತ್ತ್ವಾ; ಘರೀಂದ್ರ-ನಾಗೀಂದ್ರ, ಆದಶೇಷ; ವಸುಧ್ರ-ಭೂಮಿ; ಬಸದಿ-ಜ್ಯೇತ್ಯಾಲಯ, ಜ್ಯೇನರ ಮಾಜಾಮಂದಿರ; ರಮೇಶ-ಪ್ರಿಯ, ಸುಂದರಿ; ಕಚ-ಮುಡಿ, ತಲೆಗೂಡಲು; ಸಕ್ಕರ-ಸಂಸ್ಕರತ; ಅಚೆ-ತಿಳಿ; ಆರ್ತೇನಿಲ್ಲ-ಸಮಧಾಲಿಲ್ಲ; ಬೆಳ್ಳಾಡಿ-ಸವಿಮಾತು, ತಿಳಿಯಾದ ಭಾಷೆ; ತಿರುಳ್ಳನ್ನಡ-ಸಾರವತ್ತಾದ, ಅರ್ಥಪೂರ್ಣವಾದ ಕನ್ನಡ, ದೇಸಿ ಮಾತು: ಕತ್ತುರಿ-ಕಸ್ತೂರಿ; ಮರುಳ್ಳ-ಸಾರ; ರನ್ನವಣಿ-ರತ್ನದ ಮಣಿ, ರತ್ನದ ಹರಳು; ಮೊನ್ನ-ಬಂಗಾರ; ಒಸರು-ಜಿನುಗು; ಚೆಂಬವಳ-ಕೆಂಪು ಹವಳ; ಲಕ್ಷಣ-(ಕಾವ್ಯ) ಲಕ್ಷಣ; ಎಡೆಯೆಡೆ-ಅಲ್ಲಲ್ಲಿ, ನಡುನಡುವೆ; ಉಸಿವೆಂ-ಹೇಳುವೆನು.

### ಃ ಅಭ್ಯಾಸ ಭಾಗ :

#### ಅ) ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು:

- ಒಲ್ಲೋನೆಯ ಜಿನುಂಗಿನತ್ತೆಳಿನೆನ್ನ ಬಗೆಯುಂ ಬೇಸತುವದು.
- ನಿನಗಾವ ರಸದೊಳಿಷ್ಟಂ?
- ಸೀತಾಪಹರಣ ಕಥನದೊಳ್ಳ ಬಯಕೆಯೆ?
- ಒದ್ಯ ವಧ್ಯಂ; ಗಧ್ಯಂ ಹೃದ್ಯಂ.
- ಕಬ್ಬಿಮಂ ಕಂಡಲ್ತೆ ಕಚ್ಚವೆಯನಿತ್ತರ್.
- ನೀರಿಟೆಯದ ಗಂಟಲೊಳ್ಳ ಕಡುಬಂ ತುರುಕಿದಂತಾಯ್ತು.
- ಕನ್ನಡಂ ಕತ್ತುರಿಯಲ್ತೆ.

#### ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ):

- ಮುದ್ದಣ ಅರಮನೆಯಿಂದ ಬರುತ್ತಿರುವುದನ್ನು ನಿಂತು ನೋಡಿದವರಾರು?
- ಯಾವ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು?
- ಶೇಷನು ರಾಮಾಯಣದ ಕತೆಯನ್ನು ಯಾರಿಗೆ ಹೇಳಿದನು?
- ಎಂತಹ ಗಡ್ಯದಲ್ಲಿ ಕತೆ ಹೇಳಿಂದು ಮನೋರಮೆ ಕೇಳಿವಳು ?

- ಃ. ಮನೋರಮೆ ಬಹುಮಾನವಾಗಿ ಏನನ್ನು ಕೊಡುವೆನೆಂದಳು?
- ಈ. ವಸುಧಾಗೆ ಒಡೆಯನೆನಿಸಿದವನು ಯಾರು?
- ಉ. ಕನ್ನಡವು ಕಸ್ತೂರಿಯಲ್ಲವೇ! ಎಂದವರಾರು?

**ಇ) ವರದು ಅಂಕಗಳ ಪ್ರಶ್ನೆಗಳು (ವರದು-ಮೂರು ವಾಕ್ಯಗಳಲ್ಲಿ ಉತ್ತರಿಸಿ):**

- ಇ. ಮುದ್ದಣನನ್ನು ಮನೋರಮೆ ಹೇಗೆ ಉಪಚರಿಸಿದಳು?
- ಈ. ಮನೋರಮೆ ಕತೆ ಹೇಳಿಂದು ಕೇಳಲು ಕಾರಣವೇನು?
- ಉ. ಕತೆಯನ್ನು ಯಾವ ರಸಗಳಲ್ಲಿ ಹೇಳಲೆಂದು ಮುದ್ದಣ ಕೇಳಿದನು?
- ಇ. ಯಾವ ಧಾಟಿಯಲ್ಲಿ ಕಥೆಯನ್ನು ಹೇಳಿಂದು ಮನೋರಮೆ ಕೇಳಿದಳು?
- ಈ. ಅರಮನೆಯಿಂದ ಎಂತಹ ಬಹುಮಾನ ಸಿಗಬಹುದೆಂದು ಮುದ್ದಣ ಹೇಳಿದನು?
- ಈ. ‘ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು’ ಎಂದು ಮನೋರಮೆ ಹೇಳಿದ್ದೇಕೆ?
- ಉ. ಸಂಸ್ಕೃತ-ಕನ್ನಡಗಳು ಸೇರಿದರೆ ಹೇಗೆ ಸೋಗಯಿಸುತ್ತದೆ?

**ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಬಾಧಾರು ವಾಕ್ಯಗಳಲ್ಲಿ ಉತ್ತರಿಸಿ):**

- ಇ. ಮುದ್ದಣ ಅರಮನೆಯಿಂದ ಬಂದ ಪರಿಯನ್ನೂ ಮನೋರಮೆಯ ಉಪಚಾರವನ್ನೂ ವಿವರಿಸಿ.
- ಈ. ಒಳ್ಳೆಯದೊಂದು ಕತೆ ಹೇಳಬೇಕೆಂದಾಗ ಮುದ್ದಣನ ಪ್ರತಿಕ್ರಿಯೆಯೇನು?
- ಉ. ಎಂತಹ ತಿರುಳು ಕನ್ನಡದಲ್ಲಿ ಕಥೆಯನ್ನು ಹೇಳುವುದಾಗಿ ಮುದ್ದಣ ಹೇಳುವನು?
- ಇ. ಮುದ್ದಣ-ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ.

**ಭಾಷಾಭಾಷೆ :**

- ಇ. ಕನೆವಾಲಂ - ಕನೆಹಾಲನ್ನು. ಈ ರೀತಿಯಲ್ಲಿ ಕೆಳಕಂಡ ಪದಗಳಿಗೆ ಹೊಸಗನ್ನಡ ರೂಪಗಳನ್ನು ಬರೆಯಿರಿ:  
ಇದಿರ್ವಂದು, ಪಸಿವ್ಯಂ, ಬೇಸತ್ವಂದು, ಪೇಟ್ಟಿಂ, ಆನೊಲ್ಲೆಂ, ಮೆಚ್ಚನೀವರ್, ಮೊಗಟ್ಟಿ, ಕಥೆಯನುಸಿವೆಂ.
- ಈ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ:  
ಮನೋಜ್ಞಮಾಗೆ, ಇದಿರ್ವಂದು, ತಿನಲಿತ್ತು, ಪಗಲುಮಿರುಳಂ, ಸೀತಾಪಹರಣ, ಒಂದನಾಯ್ದು, ಮೆಚ್ಚನೀವರ್, ನೀರಿಟೆಯದ.

- ಇ. ಇವುಗಳ ವಿಭಕ್ತಿ ಪ್ರತ್ಯೆಯಗಳನ್ನು ಹೇಸರಿಸಿ:

ಫಿರಿಯಪು, ನಲ್ಗಡಿಯಂ, ವಾತ್ಸಲೀಯನಂಗ, ರಾಮಚಂದ್ರನ, ಗದ್ಯದೊಳ್ಳಾ.

- ಇವುಗಳಿಗೆ ನಾನಾರ್ಥ ಬರೆಯಿರಿ:

ಮುಡಿ, ಬಟ್ಟೆ, ರಸ, ಉಸಿರು, ಬಗ

- ಈ. ಈ ದ್ವಿರುಕ್ತಿಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ:

ಒಳ್ಳೆತೋಳ್ಳೆತು, ತಡೆತಡೆ, ಲೇಸುಲೇಸು.

### ಚಟುವಟಿಕೆ :

- ಇ. ಮುದ್ದಣ-ಮನೋರಮೆಯರ ಸಲ್ಲಾಪವನ್ನು ನಿಮ್ಮ ಮಾತುಗಳಲ್ಲಿ ಸಂಗೃಹಿಸಿ ಬರೆಯಿರಿ.
- ಈ. ಮುದ್ದಣ ಕವಿಯ ಜೀವನ ವಿವರಗಳನ್ನು ಸಂಗೃಹಿಸಿ ಒಂದು ಲೇಖನ ರಚಿಸಿ.
- ಇ. ರಾಮಾಶ್ವಮೇಧ ಕೃತಿಯ ಬಗ್ಗೆ ವಿವರ ಸಂಗೃಹಿಸಿ.

### ಅಕರ :

- ಕೃತಿ : ‘ಮುದ್ದಣ ಭಂಡಾರ’  
 ಮೂಲ : ರಾಮಾಶ್ವಮೇಧ  
 ಲೇಖಕರು : ಮುದ್ದಣ  
 ಪ್ರಕಾಶನ : ಕನ್ನಡ ಮತ್ತು ಸಂಸ್ಕೃತ ಇಲಾಖೆ  
 ಕನಾರ್ಟಿಕ ಸಕಾರ

### ಹೆಚ್ಚಿನ ಓದಿಗೆ :

- ಇ. ಪಾಠಿಸುಬ್ಬನ ಯ್ಯಾಕಾನ ಪ್ರಸಂಗ.
- ಈ. ಮುದ್ದಣ ಕವಿಯ ರಾಮಾಶ್ವಮೇಧ ಸಂಗ್ರಹ.

ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು

- ಡಿ.ಆರ್. ಬೋಂಡೆ

## ರ. ಹಳ್ಳಿಯ ಚಹಾ ಹೋಟೇಲುಗಳು

- ಏರೋಂಡ್ ಸಿಂಪಿ

ಭಾರತೀಯರನ್ನು ತಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳಲು ಇಂದಿಷರು ಮೊದಲೊದಲು ಪ್ರಕ್ರಿಯೆಯಾಗಿ ಜನರಿಗೆ ಚಹಾ ಕುಡಿಸುತ್ತಾ ಚಹಾ ಉದ್ದೇಶ ಭಾರತದಲ್ಲಿ ಬೆಳೆಸಿದ್ದಂತು. ಕಾಡು ನಾಶವಾಗಿ ಚಹಾದ ಹೋಟ ತಲೆ ಎತ್ತಿದಾಗ ಪಟ್ಟಣಿಗರು ಹಾಗೂ ಹಳ್ಳಿಗರು ಮೆಲ್ಲಿಮೆಲ್ಲನೇ ಇದಕ್ಕೆ ಎಷ್ಟು ಹೊಂದಿಕೊಂಡರೆ ದರೆ ಉಂಟಿಲ್ಲದಿದ್ದರು ಅಡ್ಡಿಯಿಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಇಂದು ನಿಯಮಿತವಾಗಿ ಚಹಾ ಸೇವನೆ ಬೇಕೇಬೇಕು. ಹಾಗೂ ಪರಾವರ ಗೌರವ ಆದರಗಳ ಚಹಾರಾಥನೆ ಇಂದು ಅಶ್ವವ್ಯಕ್ತವಾಗಿದೆ.

‘ಹಳ್ಳಿಯ ಚಹಾ ಹೋಟೇಲುಗಳು’ ಹಳ್ಳಿಗರ ಬಿಡುಕೆನಲ್ಲಿ ಆಧುನಿಕತೆಯ ಗಾಳಿ ಬೀಸುವುದರೆಂದಿಗೆ ಬಹುಮುಖಿ ಸಾಮಾಜಿಕ ಸ್ತರಗಳ ಎಲ್ಲಾ ಸಮುದಾಯಗಳ ವಯದ ಅಂತರವಿರದೆ ಒಂದೇ ಕಡೆ ಕೂಡುವಂತೆ ಮಾಡಿವೆ. ಮನರಂಜನೆ ಹಾಗೂ ಸಾರ್ವಜನಿಕ ಸುರ್ಕಿಗಳ ತಾಣವಾಗಿವೆ.

ಹಳ್ಳಿಯ ಮುರುಕು ಚಪ್ಪರದ ಚಹಾ ಫಳಾರದ ಅಂಗಡಿಗೆ ನೀವೆಂದಾದರೂ ಹೋಗಿರದಿದ್ದರೆ, ಅಲ್ಲಿ ಕುಳಿತು ಕಲಿಯುಗದ ಅವೃತವೆನಿಸಿಕೊಂಡ ಚಹಾ ಸೇವನೆ ಮಾಡಿರದಿದ್ದರೆ ನಿಮ್ಮ ಜೀವನ ಅರ್ಮಾಣವಾಯಿತೆಂದೇ ನನ್ನ ತಿಳುವಳಿಕೆ. ಪಟ್ಟಣದ ಹೋಟೇಲುಗಳಲ್ಲಿ ಎಲ್ಲ ಇದೆ. ಮನವನ್ನಾಕಣಿಸುವ ಭವ್ಯ ಕಟ್ಟಡವಿದೆ. ನಡೆದರೆ ಕಾಲು ಜಾರುವ ನಯವಾದ ಘರಸಿಯ ನೆಲವಿದೆ. ಕೂತರೆ ಮಾಸಿಹೋದೀತನ್ನುವ ಶುಚಿ ಇದೆ. ತಂಪಾದ ಘ್ರಾನಿನ ಗಾಳಿಯಿದೆ. ಡೆಕ್ಕೋಲವ್ವಾದಿದ ಅಲಂಕೃತವಾದ ಟೆಬುಲ್ಲು ಇದೆ. ಟೆಬುಲ್ಲ ಮೇಲೆ ಗ್ಲೂಸೂ ಇದೆ. ಗ್ಲೂಸಿನಲ್ಲಿ ನೀರೂ ಇದೆ. ನೀವು ಕುಳಿತಿರೋ, ಏನು ಬೇಕು ಎಂದು ಯಂತ್ರದ ಗೊಂಬೆಯಂತೆ ಮೂಕಸನ್ನೆ ಮಾಡಿ ಕೇಳುವ, ಶುಭ್ರ ಸಮವಸ್ತುದ ಮಾಣಿಯೂ ಇದ್ದಾನೆ. ಏನಿದೆ? ಎಂದು ನೀವು ನೀರಸವಾಗಿ ಮಾಣಿಗೆ ಕೇಳಿದರೆ ಬೋಂಡ, ದೋಸೆ, ಉತ್ಪಾದ, ಉಪಮಾ, ಪೂರಿ, ಭಜಿ ಎಂದು ನಿಮಗಿಂತಲೂ ನೀರಸವಾಗಿ ಪಟಪಟನೆ ಒದರುತ್ತಾನೆ. ಆದರೆ ಅದರಲ್ಲಿ ಬಿಸಿ ಯಾವುದು ಹಸಿ ಯಾವುದು ತಾಜಾ ಯಾವುದು ಹಳಸಿದ್ದಾವುದು-ಯಾರಿಗೆ ಗೊತ್ತು? ಸ್ವತಃ ಮಾಣಿಗೂ ಅದೂ ಗೊತ್ತಿಲ್ಲ. ನೂರು ಹೆಸರುಗಳಲ್ಲಿ ಯಾವುದೋ ಹೆಸರಿಗೆ ಜೋತುಬಿದ್ದ ಬೋಂಡ ತರಿಸಿದರೋ ಅದು ನಿಮ್ಮ ಗಂಟಲಲ್ಲೇ ಇಂದಿಯದು. ವಡೆ ತರಿಸಿದರೋ ಅದು ಯಾವ ಶಸ್ತ್ರಕ್ಕೂ ಮಣಿಯದು. ಇಡ್ಲಿಯಂತೂ ನೋಡಲು ಬೆಳ್ಗಿದೆ. ಚಿಕ್ಕಚಿಕ್ಕದೂ ಆಗಿದೆ. ಆದರೆ ಬಾಯಲ್ಲಿ ಇಡಲಿಯೋ ಪ್ಲೇಟೆನಲ್ಲಿ ಇಡ್ಲಿಯೋ ಎಂದು ದಿಗಿಲು ಹುಟ್ಟಿಸುವ ಮಿನಿ ಸೈಜಿನ ತಿಂಡಿಯದು. ಇಷ್ಟಾಗಿ ನಿಮ್ಮ ಸ್ಥಳವನ್ನಾಕುಮಿಸಲು ನಾ ಮುಂದು ನೀ ಮುಂದು ಎಂದು ಸ್ಥರ್ದೆ ನಡೆಸುತ್ತ, ಜನರು ನಿಮ್ಮ ತಿಂಡಿತೀರ್ಥಗಳ ಮೇಲೆ ಕಣ್ಣಿಟ್ಟಿ ನಿಂತಿರುತ್ತಾರೆ. ಅಂಥ ಮಹನೀಯರೋ ಮಹಿಳೆಯರೋ ನಿಮ್ಮ ಎದೆಯ ಮೇಲೆ ನಿಂತಂತೆ ನಿಂತುಬಿಟ್ಟಿದ್ದರೆ, ನೀವು ತಿಂಡಿ ತೀರ್ಥವನ್ನು ಸೂಗಸಾಗಿ ಅದು ಹೇಗೆ ತಿನ್ನಬಲ್ಲಿರಿ? ಪಟ್ಟಣದ ಹೋಟೇಲುಗಳ ನೂಕನುಗ್ಗಲುಗಳು, ಗಲಭೆ ಗಲೀಜಗಳು ಸಾಕಪ್ಪ ಇದರ ಸಹವಾಸ ಎಂದು ಎನಿಸಿಬಿಡುತ್ತದೆ. ತಿಂಡಿ ತಿಂದು ಚಹಾ ಕುಡಿದು ಹೊರಬಿದ್ದರೆ ಅಧ್ಯಾತ್ಮ ಸಾಹಸ ಮಾಡಿಬಂದ ಅನುಭವ ನಿಮಗಾಗುತ್ತದೆ. ಪಟ್ಟಣದ ಹೋಟೇಲೆಯ ನಯನಾಜೂಕಿನ ಹೆಣ್ಣಿದ್ದಂತೆ, ಹಳ್ಳಿಯ ಚಹಾ ಫಳಾರದ ಅಂಗಡಿಯಂದರೆ ಇಳಕಲ್ಲ ಸೀರೆ ಉಟ್ಟಿ ಗುಳೆದಗುಡ್ಡದ ಕುಬಸತ್ತೊಟ್ಟಿ ಹೆಣ್ಣಿದ್ದಂತೆ. ನೋಡಲು ಅಂದವಾಗಿರದಿದ್ದೇನಂತೆ? ಸ್ವರ್ಗಸುಖ ಕೊಡಬಲ್ಲದು. ‘ಜೀವನದಾಗ ಹುಟ್ಟಿದ ಮ್ಯಾಲಿ

ವಿನೇನ್ ಕಂಡೆ ಎಂದು ಕವಿ ಜೋಗದ ಜೋಕು ಬರೆದ. ಅದೇ ಕವಿ ನಮ್ಮ ಹಳ್ಳಿಯ ಚಂದ್ರಭವನಕ್ಕೆ ಭೇಟ್ಟಿಯಿತ್ತಿದ್ದರೆ, ಇಲ್ಲಿ ಚಹಾ ಕುಡಿಯದ ಭಜಿಯಂ ತಿನ್ನದ ಜನ್ಮ ವ್ಯಾಘರವೆಂದು ಹಾಡಿಬಿಡುತ್ತಿದ್ದ.

ಹಳ್ಳಿಯ ಚಹಾ ಫಳಾರದ ಅಂಗಡಿಯಲ್ಲಿ ಮುರುಕು ಬೆಂಚು ಇದೆ. ಮೂರುಕಾಲಿನ ಖಿಚೆಯಿದೆ. ಆದರೆ ನಮ್ಮಾರ ಚಂದ್ರಭವನದ ಮಲ್ಲಣಿ ಸೋಸುವ ಚಹಾವನ್ನು ಇನಾವು ಇಂದ್ರಭವನದಲ್ಲಿ ಕಾಣುವೆಷ್ಟು? ಆ ಚಹಾದ ಕಂಪೇನು? ಬಣ್ಣವೇನು? ಅದರಲ್ಲಿ ಹಾಕಿದ ಗಟ್ಟಿಹಾಲಿನ ಹಡಸೇನು? ಅದನ್ನು ಅನುಭವಿಸಿಯೇ ತಿಳಿಯಬೇಕು. ಹಳ್ಳಿಯ ಚಹಾ ಹೊಟೇಲಿನಲ್ಲಿ ಸಿಗುವ ಆಶ್ರೀಯತೆಯಾಗಲಿ, ಆತಿಧ್ಯವಾಗಲಿ ಇನ್ನೆಲ್ಲಿ ದೊರಕೇತು? ನಿಮ್ಮ ಬೇಕು ಬೇಡಗಳನ್ನು ಅರಿತ ಮಾರಿ ಬಂದು ಕೈಯಿಂದ ಬೆವರನ್ನು ಒರೆಸಿಕೊಳ್ಳುತ್ತ ಇನ್ನೊಂದು ಕೈಯಿಂದ ನಿಮ್ಮ ನೆಚ್ಚಿನ ಪೂರಿಸಾಗುಗಳನ್ನು ತಂದು ನಿಮ್ಮ ಮುಂದೆ ಇಡುತ್ತಾನೆ. ಪೂರಿಯ ಎಣ್ಣೆ ನಿಮ್ಮ ಪ್ರಕೃತಿಗೆ ಒಗ್ಗದು ಎಂಬುದು ಅವನಿಗೆ ಗೊತ್ತಿದೆ. ಅದಕ್ಕೆಂತಲೇ ಅವನು ಪೂರಿಯ ಎಣ್ಣೆಯನ್ನು ಒರೆಸಿ ತೆಗೆಯಲು ರದ್ದಿ ಕಾಗದದ ಜೊರುಗಳನ್ನೂ ತಂದು ಇರಿಸುತ್ತಾನೆ. ಯಾವ ಹೆಂಡತಿ ಇಂದಿನವರೆಗೆ ಈ ರೀತಿ ತನ್ನ ಗಂಡನ ಉಪಚಾರ ಮಾಡಿದ್ದಾಳೆ? ನನಗೆ ದಯವಿಟ್ಟು ತಿಳಿಸಿ. ಪೂರಿಯ ಪ್ರೇಟನ್ನು ಸರಿಸುತ್ತಲೇ ನೀವು ಕೇಳಿದೆ ಭಜಿಯೂ ಬಂದು ನಿಮ್ಮೆದುರು ಕೂಡುತ್ತದೆ. ಆಗ ಬಲ್ಲಿನೆಂದರೆ ನಡೆದೀತೆ? ಇಂದು ಸ್ವೇಶಿಲ್ಲ ಅವಲಕ್ಷಿ ಸೂಸಲ ಮಾಡಿದ್ದೇನೆ. ತರಲೇನು ಕೇವಲ ನಿಮಗಾಗಿಯೇ-ಎಂದು ಭ್ರಮ ಮಂಟಪದ ಕೆವಿಯಲ್ಲಿ ಬಂದು ಉಸುರಿದಾಗ ನಿಮಗೆ ರೋಮಾಂಚನವಾಗದಿದ್ದೀತೆ? ಎರಡೂ ಕಾಲುಗಳನ್ನು ಬೆಂಚಿನ ಮೇಲಿರಿಸಿ, ಹೊಟ್ಟೇರಾಯನ ಸೇವೆಯನ್ನು ಮಾಡಿದ ನೀವು ಪ್ರೇಟನಲ್ಲಿ ಕೈ ತೋಳಿದು, ನಂತರ ಕೈಯನ್ನು ಒರೆಸಿಕೊಂಡು ಅಥವಾ ಬಿಟ್ಟು ಅಕಬ್ಬ ಅಂದು ಶೈಲಿಯ ತೇಗನ್ನು ಹೊಡೆಯುತ್ತ, ಇಂಜಿನ್ ಹೊಗೆಯಂತೆ ಬೀಡಿಯ ಹೊಗೆಯನ್ನು ಬಿಡುತ್ತ ಕೆಮ್ಮುತ್ತ ತಾಸುಗಟ್ಟಿ ಅಲ್ಲಿ ಕೂಡಬಹುದು. ನಿಮಗೆ ಯಾರಾದರೂ ಅಲ್ಲಿಂದ ಏಳನ್ನುವರೇ? ಟೇ ಎಂದಿಗೂ ಇಲ್ಲ. ಕೂತು ಬೇಸತ್ತಾಗ, ಮಾತಾಡಿ ಬಾಯಿ ದಣಿದಾಗ ಎಷ್ಟು ಹೊರಡುವಿರಿ. ನೀವು ತಿಂದದ್ದಕ್ಕೆ ಹಣ ಕೊಡಬೇಕಾಗಿಲ್ಲ, ಎಂಥ ಸೌಲಭ್ಯವಿದು, ಇದಕ್ಕೆಲ್ಲ ಪುಕ್ಕಿಯೇ? ಎಂದು ನೀವು ಕೇಳಬಹುದು. ಇಲ್ಲ, ಇದಕ್ಕೆನ್ನುವರು ಉದ್ದಿ, ಕೌಟರ ಮುಂದೆ ನಿಂತು ‘ನನ್ ಹೆಸಲೆ ಹಸ್ತಿ’ ಎಂದು ಹೇಳಿದರೆ ಸಾಕು. ಹಸ್ತಿವುದೂಂದೇ ಹಳ್ಳಿ ಫಳಾರದಂಗಡಿಯ ಮಾಲೀಕನ ಕರ್ಮ. ಸುಗಿಗೊಮ್ಮೆ ನಾಲ್ಕು ಜೋಳ ತಂದು ಹೊಟೇಲಿಗೆ ಹಜ್ಜಿದರೆ ಬಾಕಿ ಚುಕ್ಕಾ ಆಯ್ದು. ವರ್ಷದವರೆಗೂ ಮೂರಿ ಬಜಿಗಳನ್ನು ತಿನ್ನುತ್ತ ಉರಸುದ್ದಿಯನ್ನು ಮಾತಾಡುತ್ತ, ಎದುರಿಗಿರಲಾರದವರ ಗೇಲಿ ಮಾಡುತ್ತ ಹೊತ್ತನ್ನು ಕಳೆಯಬಹುದು.

ಇಂಗ್ಲೆಂಡಿನಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಕ್ರಿಕೆಟ್ ಗ್ರೌಂಡು ಹಾಗೂ ಚಚುರ್ ಇವೆ ಎಂದು ಹೇಳುತ್ತಾರೆ. ಅನ್ನಜೀವಿಗಳಾದ ನಮ್ಮ ದೇಶದಲ್ಲಿ ಸಾಂಪ್ರದಾಯಿಕರ ಗುಡಿಗಳೂ ಇವೆ. ಹೊಟೇಲೆಂಬ ಆಧುನಿಕರ ಗುಡಿಗಳೂ ಇವೆ. “ಒಳಗೆ ಬಾ ತಲುಬಿಗನೇ ಇಲ್ಲಿಮುದು ಹೊಟೇಲಲ್ಲ, ನಿನ್ನ ಜಿಹ್ವಾಚಾಪಲ್ಯವ ತಣಿಸುವ ಅಪರೆಯ ಮಂದಿರ.” ಹಳ್ಳಿಯ ಹೊಟೇಲೆಂದರೆ ಏನೆಂದು ತಿಳಿದಿದ್ದೀರಿ ಸಾಮಾನ್ಯ! ಅದೊಂದು ಸಾರ್ವಜನಿಕರ ಕೂಟ. ರಸಿಕರ ಉಂಡಾಡಿಗಳ ನಿವಾಸ, ತರುಣರ ಕ್ಲೆಬ್ಬ, ಗೃಹಸ್ಥರ ವಿಶ್ರಾಮಗ್ರಹ, ವೃದ್ಧರ ಬಾಯಚಪಲ ತಣಿಸುವ ಅಕ್ಷಯಪಾತ್ರೆ, ಅನಕ್ಕರಸ್ಥರ ಪಾಲ್ವಾರ್ಮಂಟಿ, ಸರ್ವ ವಯಸ್ಸಿನ, ಸರ್ವ ಅಭಿರುಚಿ ಹವ್ಯಾಸಗಳ, ಸರ್ವ ಉದ್ಯೋಗದ, ಸರ್ವಜಾತಿಗಳ ಜನರಿಗೆ ಇಲ್ಲಿ ಸಮನಾದ ಸಾಫ್ಟ್‌ವರ್ಡೆ. ಹಳ್ಳಿಗಳಲ್ಲಿ ಸಮಾನತೆಯ ಬೀಜವನ್ನು ಬಿತ್ತಿ ಬೆಳೆದ ಸಂಸ್ಥೆಯೆಂದರೆ ಚಹಾಫಳಾರದ ಅಂಗಡಿಯೇ ಆಗಿದೆ. ವಿಶ್ರಾಂತಿಯ ಸ್ಥಳವೂ ಇದೇ. ಶಕ್ತಿ ಗಳಿಸುವ ಸ್ಥಳವೂ ಇದೇ. ಭಾವ್ಯಕ್ಕೆ ಎಂದು ಬಾಯಿ ಬಾಯಿ ಬಡಕೊಂಡರೆ ಭಾವ್ಯಕ್ಕೆ ಮಟ್ಟದು. ಭಾವ್ಯಕ್ಕೆ ನಮ್ಮ ದೇಶದಲ್ಲಿ ಎಲ್ಲಿಯಾದರೂ ಇದ್ದಿದ್ದರೆ ಅದು ನಮ್ಮ ಹಳ್ಳಿಯ ಚಹಾಫಳಾರದಂಗಡಿಯಲ್ಲಿ. ಇದನ್ನು ತಿಳಿದುಕೊಳ್ಳಿದ್ದರೆ ನಮಗೆ ಉಳಿಗಾಲವಿಲ್ಲ.

ಇಲ್ಲಿ ಬರುವ ಜನರ ವೈಶಿಷ್ಟ್ಯವೆಂಥದು ಬಲ್ಲಿರಾ? ಮುಂಜಾನೆ ಚಹಾ ಬೀಳಿದೆ ಪ್ರಾತಃರ್ವಿಧಿ ತೀರಿಸಲಿಕ್ಕಾಗಿದ ಜನ ತಂಬಿಗೆ ತಕ್ಕೊಂಡು ಬಯಲಿಗೆ ಹೋಗುವ ಮೊದಲು ಇಲ್ಲಿಗೆ ಬರುತ್ತಾರೆ. ಇವರು ಚಹಾದಂಗಡಿಯ ಪರಮಭಕ್ತರು. ಮನೆಯಲ್ಲಿ ಹಲ್ಲು ಬಾಯಿನ್ನು ತೊಳೆದುಕೊಳ್ಳಿದೆ, ತಮ್ಮ ತವರುಮನೆಯಾದ ಚಹಾಫಳಾರದ ಅಂಗಡಿಯಲ್ಲಿ ಒಂದು ಗ್ರಾಸು ನೀರಿನಲ್ಲಿ ಮುಕ್ಕಳಿಸಿ, ಬಾಯಿ ತೊಳೆದುಕೊಂಡು, ಉಗುಳಿ, ಚಹಾ ಸೇವನೆ ಮಾಡುವ ವರ್ಗವಿದು. ಭೂಮಾತೆಯ ಜೊಚ್ಚಿಲು ಮಗನಾದ ರೈತ ಎತ್ತುಗಳನ್ನು ಬಿಚ್ಚಿಕೊಂಡು ಹೊಲಕ್ಕೆ ನಡೆದಿದ್ದಾನೆ. ಫಳಾರದ ಅಂಗಡಿ ಬಂದೊಡನೆ ಎತ್ತುಗಳೇ ಗಕ್ಕೆಂದು ನಿಲ್ಲುತ್ತವೆ. ಪಾಪ ಅವನೇನೋ ಹೊಲಕ್ಕೆ ಬೇಗನೇ ಹೋಗಬೇಕನ್ನುತ್ತಾನೆ. ಆದರೆ ಎತ್ತುಗಳ ಮನಸ್ಸಿನ ಶೈಲಿಗಾಗಿ ಫಳಾರದ ಅಂಗಡಿಯೇಳಕ್ಕೆ ಹೋಗಿ ಹೊರಗೆ ನಿಂತ ಎತ್ತುಗಳನ್ನೇ ಮರೆಯುತ್ತಾನೆ. ಇನ್ನು ಮನೆಯಲ್ಲಿ ಸ್ವಾನಮಾಡಿ ಮೂರೆಯೆಂಬ ಶಾಸ್ತ್ರವನ್ನು ವೇಗವಾಗಿ ಮುಗಿಸಿ, ತಡವಾದೀತೆಂದು ಧಾವಿಸಿ ಬರುವ ವೇಳೆಯ ನಿಷ್ಠೆಯುಳ್ಳ ನಿಷ್ಘಾವಂತ ರಸಿಕರೂ ಇದ್ದಾರೆ. ಹುಟ್ಟಿಬಂದ ಬಳಿಕ ತಿನ್ನುವುದು, ಚೆನ್ನಾಗಿ ತಿನ್ನುವುದು-ಇದನ್ನೇ ತಮ್ಮ ಜೀವನದ ಧೇಯವನ್ನಾಗಿ ಮಾಡಿಕೊಂಡ, ಹೆಂಡಿರು ಮಕ್ಕಳು ಸತ್ತರೆ ಸಾಯಲಿ ಅದು ಅವರವರ ಕರ್ಮ ನಾನೇನು ಮಾಡಲಿಕ್ಕಾಗುತ್ತದೆ? ಎಂದು ಅನ್ನತ್ತೆ ತಮ್ಮ ಗಳಿಕೆಯ ಸಿಂಹಪಾಲನ್ನು ಚಹಾಫಳಾರದ ಅಂಗಡಿಗೆ ಸುರಿಯುವ ಶೂರರೂ ಇಲ್ಲಿ ಕಾಣಿಸಿತ್ತಾರೆ. ವ್ಯಧರಿಗೆ, ಪೇನಾಶನಾದಾರರಿಗೆ ಬಾಯಿಚಪಲ ಜಾಹೀ. ಮನೆಯಲ್ಲಿ ವ್ಯವಸ್ಥೆಯಾಗುವುದಿಲ್ಲ, ಮಗ ಸೋನೆ ಇವರದೇ ಕಾರುಬಾರ-ಎನು ಮಾಡಬೇಕು? ಎಂದೆನ್ನತ್ತೆ ಅವರೂ ಚಹಾಫಳಾರದ ಆಜೀವ ಸದಸ್ಯರಾಗಿ ಬಿಡುತ್ತಾರೆ. ಅವರಲ್ಲಿ ರೋಗಿಗಳೂ ಇದ್ದಾರೆ. ಮನೆಯಲ್ಲಿ ಪಥ್ಯ ಮಾಡುತ್ತ ಇಲ್ಲಿ ಕರಿದ ಪದಾರ್ಥಗಳನ್ನು ಜಡಿಯುವ ಇವರ ಜಡೆಂದೂ ನೆಟ್ಟಿಗಾಗದು, ಹಾಗೂ ಸಾಯುತ್ತೇವೆ, ಹೀಗೂ ಸಾಯುತ್ತೇವೆ, ಕರಿದಿದ್ದನ್ನು ತಿಂದು ಸಾಯುತ್ತೇವೆ ಎನ್ನುವುದು ಇವರ ಜಿದ್ದು. ಈ ನೆವದಲ್ಲಿ-ಯಾವುದು ಶಾಶ್ವತ? ಈ ಜಗತ್ತಿನಲ್ಲಿ ಎಲ್ಲವೂ ನಶ್ವರವೆಂದು ಹೇಳುವ ತತ್ವಜ್ಞಾನಿಗಳಿವರು. ಇನ್ನೂ ತರುಣರು, ಹೇಳಿ ಕೇಳಿ ಉತ್ಸಾಹಿಗಳು. ಇವರಿಗೆ ಜವಾಬ್ದಾರಿಯಿಲ್ಲ. ಮಾಡಲು ಕೆಲಸವಿಲ್ಲ. ಕೆಲಸವಿದ್ದರೂ ಮಾಡುವ ಮನಸ್ಸಿಲ್ಲ. ಇವರಿಗೆ ಹೊತ್ತು ಹೋಗದು. ಅದಕ್ಕಾಗಿ ಪಣತೋಟ್ಟು ಇಡೀ ದಿವಸ ಚಹಾದ ಅಂಗಡಿಯಲ್ಲಿ ಚಹಾ ಕುಡಿಯುತ್ತ, ಕೇರಂ ಬೋರ್ಡ್‌ನ್ನು ಆಡುತ್ತ ಕೂಡುತ್ತಾರೆ. ಹಳ್ಳಿಯ ಪಟ್ಟೆಲರು, ಉರ ಮುಢಾರಿಗಳು, ಸ್ವಯಂಖರೋಣಿತ ದಳಾಳಿಗಳು, ಪಟ್ಟಿಂದ ಶಾಲೆ ಕಾಲೇಜು ನರ್ಸರಿಗಳಲ್ಲಿ ಸೀಟು ಕೊಡಿಸುವೆಂದು ಅಡ್ಡಾನ್ನು ಎತ್ತುವ ಲೀಡರರು, ಗ್ರಾಮಪಂಚಾಯಿತಿಯ ಸರಪಂಚರು, ಈಗಿನ ಹಾಲಿ ಸದಸ್ಯರು, ಶಾಲೆಗೆ ಆಗಾಗ ಅನಿರೀಕ್ಷಿತ ಭೆಟ್ಟಿ ಕೂಡುವ ಶಾಲಾ ಶೀಕರು, ಅಂಗಡಿಯಲ್ಲಿ ಲೋಡಿಗಾನಿಸಿ ಕೂತು ಬೇಸ್ತೆ ವ್ಯಾಪಾರಿಗಳು, ದಿನಕ್ಕೆ ಸರಾಸರಿ ೩೫-೪೦ ತಾಸುಗಳನ್ನಾದರೂ ಚಹಾಫಳಾರದ ಅಂಗಡಿಯಲ್ಲಿ ಕಳೆಯುತ್ತಾರೆಂದರೆ ಅದೊಂದು ಅಶ್ವಯುದ್ಧ ಮಾತ್ಲ. ಇತ್ತೀಚೆಗೆ ಹಳ್ಳಿಯ ಚಹಾಫಳಾರದ ಅಂಗಡಿ ಮಟ್ಟಾ ಆಡುವವರ ಅಡ್ಡೆಯೂ ಆಗಿದೆಯೆಂಬ ದಟ್ಟವಾರ್ಥ ಎಲ್ಲಿಡೆಗೆ ಹಬ್ಬಿದೆ.

ಹಳ್ಳಿಯ ಚಹಾ ಫಳಾರದ ಅಂಗಡಿ ನನ್ನ ದೃಷ್ಟಿಯಲ್ಲಿ ವಾತಾರ ಇಲಾಖೆಯಿದ್ದಂತೆ. ಹಳ್ಳಿಯ ಹೆಸ್ಲ್ಯಾಮ್‌ಕ್ಕಳು ನೀರಿಗಿಂದ, ಬಟ್ಟಿ ಒಗೆಯಿಲಿಕ್ಕಿಂದು ಹೋದಾಗ ತಮ್ಮ ಸುವಿದು:ವಿಗಳನ್ನು ಹೇಳಿಕೊಳ್ಳುತ್ತ, ಅನ್ನರ ಬಗ್ಗೆ ಅಸಹ್ಯ ಪಡುತ್ತ ತನ್ನ ಬಟ್ಟಿಸುತ್ತ, ಪರರ ಮನೆಯ ತೊಲುಗಳನ್ನು ಎಣಿಸುತ್ತ ಕೂಡುತ್ತಾರಷ್ಟೇ. ಪಾಪ ಕಾಲುಬಿಟ್ಟ ಕತ್ತೆಯಂತೆ ಉರಸುತ್ತ ತಿರುಗಾಡುವ ಹಳ್ಳಿಯ ಗಂಡಸರಿಗೆ ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡಲು ಹೊಟೆಲಿಗಿಂತ ಹೆಚ್ಚಿನ ಪ್ರಶಸ್ತಿವಾದ ಸ್ಥಳವಿರಲಾರದು. ತಮ್ಮ ಮನೆಯ ಸಮಾಜಾರ ತಮಗೆ ತಿಳಿದಿರದಿದ್ದರೂ ಉರ ಮೂಲೆ ಮೂಲೆಗಳಲ್ಲಿ ಏನು ನಡೆದಿದೆ, ಯಾರು ಮಟ್ಟಿದರು, ಯಾರು ಸತ್ತರು, ಎಂಬುದೆಲ್ಲ ಅವರಿಗೆ ಗೊತ್ತು. ಯಾರ ಮನೆಯಲ್ಲಿ ಆಕಳು ಈಯಿತು, ಯಾರ ಕೊಟ್ಟಿಗೆಯಲ್ಲಿ ಎಮ್ಮೆ ಸತ್ತಿತು, ಯಾರ ಬಣವೆಗೆ ಬೆಂಕಿ ಹಚ್ಚಿದರು, ಯಾರ ಮನೆ ದರೋಡೆಯಾಯ್ತ.... ಎಂಬ ಸಣ್ಣ ದೊಡ್ಡ ವಿಷಯಗಳಿಲ್ಲ ಹೊಟೆಲಿನ ಸದಸ್ಯರ, ಶಾಶ್ವತ ಸದಸ್ಯರ ಪಾಲಿಗೆ ಸುದ್ದಿಯ ಸಾಮಗ್ರಿಗಳು! ಗಿಡ್ಡ ಮಾಸ್ತರರು ಶಾಲೆಯಲ್ಲಿ ಮಂಡಗರಿಗೆ ಬಹಳ

ಹೊಡೆಯುತ್ತಿದ್ದಾರೆ. ಆ ರೀತಿ ಹೊಡೆಯುವುದಕ್ಕೆ ಮನೆಯಲ್ಲಿ ಅವರ ಹೆಂಡತಿಯ ಕಾಟವೇ ಕಾರಣವೆಂದು ನಿಣಾಯಿಸುತ್ತಾರೆ. ವಿಧವೆಯಾದ ‘ಅಕ್ಕು ಅವರು’ ಎಕೆ ಅಪ್ಪು ಬೆಳ್ಗಿನ ಸೀರೆ ಉಡಬೇಕು ಎಂಬುದು ಅವರ ಜೆಜ್ಜಾಸೆಯ ವಿಷಯ. ಹೊಸದಾಗಿ ವರ್ಗವಾಗಿ ಬಂದ ವೈದ್ಯಾಧಿಕಾರಿ ರೋಗಿಗಳಿಗೆ ಬರೀ ಪ್ರಸ್ತುಪ್ಪನ್ ಮಾತ್ರ ಬರೆದುಕೊಡುತ್ತಿದ್ದಾರೆಂದು ಅವರ ಆಷ್ಟೇ. ಬಿಸಿಯಂಟಿ ಬಂದಮೇಲೆ ಹೇಡೊಮಾಸ್ತರರು ಬಹಳ ಹಣ ಗಳಿಸಿದ್ದಾರೆಂದು ಅವರ ಬಗೆ ಮೂಕಚ್ಯಾಯೋಂದನ್ನು ಬರೆದುಹಾಕುತ್ತಾರೆ ಇದೇ ಚಹಾ ಹೊಟೇಲಿನಲ್ಲಿ. ವರದಕ್ಕಿಣಿಯನ್ನು ನಾನೆಂದೂ ಮುಟ್ಟಿನೆಂದು ಹೇಳುತ್ತಿದ್ದ ಸುಶಿಕ್ಷಿತ ತರುಣನೊಬ್ಬ ದೂರದ ಉರಲ್ಲಿ ಹೋಗಿ ಲಗ್ಗು ನಿಶ್ಚಯ ಮಾಡಿಕೊಂಡು ಇಲ್ಲಿ ವರದಕ್ಕಿಣಿ ತೆಗೆದುಕೊಂಡದ್ದು ಶುದ್ಧ ನಾಟಿಕೇಗೇಡು ಎಂಬುದು ಇವರ ಅಭಿಪ್ರಾಯ. ಈಗಿನ ಹುದುಗರಿಗೆ ನಿಇತಿ ನಿಯಮಗಳೇ ಇಲ್ಲವೆಂದು ದೊಗಳಿವ್ವಾಂಟಿ ಶರ್ಟುಗಳನ್ನು ಧರಿಸಿ ತಿರುಗುತ್ತಿವೆ ಎಂದು ಗುಂಡಣ್ಣ ಹೇಳಿದರೆ, ಆ ಹುದುಗರ ಮುಖಿಂಡ ನಿಮ್ಮ ಮಗನೇ ಅಲ್ಲವೇ? ಎಂದು ಚಂದ್ರಣ್ಣ ಕೇಳುತ್ತಾನೆ. ಅದಕ್ಕೆ ನಿರುತ್ತರವೇ ಸರಿಯಾದ ಉತ್ತರ. “ತಳವಾರ ಎಲ್ಲಪ್ಪನಿಗೆ ಸೊಕ್ಕು ಬಂದಿದೆ. ನಿನ್ನ ನಾನು ಎದುರಿಗೆ ಬರುತ್ತಿದ್ದರೂ ಅವನು ನನಗೆ ನಮಸ್ಕರಿಸಲಿಲ್ಲ, ಏನಂತ ತಿಳಿದಿದ್ದಾನೆ-ಮಗ” ಎಂದು ಪಟೇಲರು ಘೋತ್ತರಿಸುತ್ತಾರೆ. ಆ ಶಿವಶರಣಪ್ಪನಿಗೆ ಅಪ್ಪು ಸುಂದರ ಹೆಂಡತಿ ಯಾಕಿರಬೇಕು? ಎಂದು ರಸಿಕ ಶಿಶಾಮಣಿ ಮಹಾನ್ ಕಚ್ಚಿಹರುಕ ಶ್ರೀಮಂತ ಕಲ್ಲಿಪ್ಪನವರ ಗೂಡಪ್ರಶ್ನೆ. ಹೀಗೆ ತಮ್ಮ ಹೊಟ್ಟೆಕಚ್ಚು, ಸಿಟ್ಟು, ದಪ್ರ, ಧಕ್ಕೆಗೊಂಡ ಗರ್ವ, ಅಳಲುಗಳಿಗೆ ಇದೇ ಚಹಾ ಹೊಟೇಲು ಅಥಾರ್ತ ಹಳ್ಳಿಯ ಪಾಲ್ವಿ ಮೆಂಟಿನಲ್ಲಿ ಅಭಿವೃತ್ತಿಯನ್ನೀಯುತ್ತಾರೆ. ದೇಶ ವಿದೇಶಗಳ ಸುದ್ದಿಗಳಿಗೂ ಇಲ್ಲಿ ಪ್ರಾಶ್ನೆಪ್ರಾಯಂಟಿ. ಆದರೆ ಲೋಕಲ್ ಸುದ್ದಿಗಳಿಗಿರುವ ಮಹತ್ವ ಹೊರಗಿನ ಸುದ್ದಿಗಳಿಗಿರುವುದಿಲ್ಲ.

ಪಟ್ಟಣಗಳಲ್ಲಿ ನೋಡಿ ಬಂದ ಅಧ್ಯತ ದೃಶ್ಯಗಳನ್ನು ವರ್ಣಿಸುವ ಸುದ್ದಿಯ ಸೂರಪ್ಪನವರಿಗೂ ಹಳ್ಳಿಯ ಹೊಟೇಲಿನಲ್ಲಿ ಸ್ಥಾನವಿದೆ. ಅಜನ್ನು ಬ್ರಹ್ಮಚಾರಿ ಹನುಮಾನ್ ಭಕ್ತ ಭರಮಣ್-ತಾನು ಪಟ್ಟಣಕ್ಕೆ ಹೋದಾಗ ಶೋರೂಂನ ಎದುರಿಗೆ ನಿಲ್ಲಿಸಿದ ಹೆಣ್ಣು ಗೊಂಬೆಯನ್ನು ಎವೆಯಿಕ್ಕಬೇಕೆಂದು, “ಇನ್ನ ಹೆಣ್ಣುಪ್ಪಾ ಅದು. ಕ್ಯೆ ತೋಳೆದು ಮುಟ್ಟಬೇಕು ಅದನ್ನು” ಎಂದು ಬಾಯಿ ಚಪ್ಪರಿಸುತ್ತಾ ಹೇಳಿದ್ದುಂಟಿ. ಇದನ್ನು ಕೇಳಿದ ಇನ್ನೊಬ್ಬ ಭೂಪ ನಗರದ ರೋಡಿನಲ್ಲಿ ಹೊರಟಾಗ, ಸಾಯಕಲ್ ಮೇಲೆ ಪ್ರಾಂಟಿ ಬುಶಾಷರ್ಟ್ ಧರಿಸಿ ಆಫೀಸಿಗೆ ಹೊರಟ ಹೆಣ್ಣುನ್ನು ತರುಬಿ ‘ಯಜಮಾನ, ನಮ್ಮ ಸಾವುಕಾರ ಶಂಕರಪ್ಪನವರ ಮನೆ ಎಲ್ಲಿದೆ?’ ಎಂದು ಕೇಳಿದನೆಂದೂ, ಅವಳು stupid ಎಂದು ಬ್ಯಾದುಹೋದದನ್ನು ಕಥೆ ವೂಡಿ ಇದೇ ನಮ್ಮ ಚಂದ್ರಭವನದಲ್ಲಿ ಹೇಳಿದನ್ನು ನಾನು ಕಿವಿಯಾರೆ ಕೇಳಿಂದ್ದೇನೆ. ಅದೇ ಭೂಪ ಮುಂದುವರೆಯುತ್ತ ಪಟ್ಟಣದಲ್ಲಿ ಈಗ ಗಂಡು-ಹೆಣ್ಣುಗಳಿಗೆ ಯಾವ ಅಂತರವೂ ಇಲ್ಲವೆಂದೂ, ಗಂಡು ಹೆಣ್ಣುಗುತ್ತಿವೆಯೆಂದೂ, ಹೆಣ್ಣು ಗಂಡಾಗುತ್ತಿವೆಯೆಂದೂ ಬುರುಡೆ ಬಿಟ್ಟಿ.

ಹಳ್ಳಿಯ ಹೊಟೇಲಿನಲ್ಲಿ ಈಗ ಸಿನೆಮಾ ದೇವತೆಗಳ ದರ್ಶನವೂ ಆಗುತ್ತದೆ. ಬಂದು ಕಡೆ ತಿರುಪತಿ ವೆಂಕಟೇಶರನ ಫೋಟೋ ನೇತಾಡುತ್ತಿದ್ದಾರೆ, ಇನ್ನೊಂದು ಕಡೆ ಐಶ್ವರ್ಯರ್, ಹೇಮಾಮಾಲಿನಿ, ಧರ್ಮೇಂದ್ರರ ಕ್ಯಾಲೆಂಡರಗಳೂ ಶೋಭಿಸುತ್ತಾವೆ. ಅಪ್ಪರಮಟ್ಟಿಗೆ ನಿರ್ವಹಿತಿಯ ಗಾಳಿ ಹಳ್ಳಿಯ ಚಹಾ ಘಳಾರದ ಅಂಗಡಿಯಲ್ಲಿ ಬೀಸಿದೆ. ಇಪ್ಪತ್ತು ವರ್ಷಗಳ ಹಿಂದೆ ಗ್ರಾಮಾಂಕೋನದ ರೆಕಾಡುಗಳು ಜನರನ್ನು ತರೀಸುತ್ತಿದ್ದಂತೆ, ಇಂದು ಟಿ.ವಿ., ರೇಡಿಯೋ, ಸ್ಟೀರಿಯೋ, ಕೇಪ್‌ರೇಕಾಡುರುಗಳಿಂದ ಹಿಡಿದು ಎಫ್.ಎಂ. ರೇಡಿಯೋ ಶೈಲ್ಕೃತ್ಯಗಳ ಕರ್ಣಾಪಟಲವನ್ನು ಹರಿದುಬಿಡುವಷ್ಟು ಕೇಸರಿಟ್ಟಿವೆ. ರಾಮಾಯಣ ಮಹಾಭಾರತ ಸೀರಿಯಲ್ ಬರುವಾಗಂತೂ ಟಿವಿಗೆ ಮೊಜೆ ಸಲ್ಲಿಸಿ ಧಾರಾವಾಹಿಗಳನ್ನು ಬಹಳ ಭಯಭಕ್ತಿಯಿಂದ ನೋಡಿದ್ದುಂಟಿ. ಆದರೂ ತರುಣರು ಆಹಾಡುಗಳನ್ನು ಆಸಕ್ತಿಯಿಂದ ಕೇಳುತ್ತ ಗುನುಗುನಿಸುತ್ತಿದ್ದರೆ ವೈದ್ಯರೂ ಯಾರೂ ತಮ್ಮನ್ನು ನೋಡಿರುವುದನ್ನು ಖಾತ್ರಿ ಮಾಡಿಕೊಂಡು ತಲೆದೂಗುತ್ತಾರೆ.

ನನಗೆ ಹಳ್ಳಿಯ ಜಹಾ ಘಳಾರದ ಅಂಗಡಿಯೆಂದರೆ ಬಹಳ ಅಭಿಮಾನ; ಅಷ್ಟೇ ಏಕೆ ಪ್ರೀತಿಯಾ ಕೂಡ ಇದೆ. ಗಾಳಿ ಭರ್ತನೆ ಬೀಸುತ್ತಿರಬೇಕು. ಮಳೆ ಧೋ ಎಂದು ಬೀಳುತ್ತಿರಬೇಕು. ಅಂಥ ವೇಳೆಯಲ್ಲಿ ಹಳ್ಳಿಯ ಜಹಾವನ್ನು ಗುಟುಕುಗುಟುಕಾಗಿ ಸುಡಿಯುತ್ತ ಕೂಡಬೇಕು. ಆಗ ನನಗೆ ದೊರೆಯುವ ಸುಖ-ಸಂತೋಷಗಳ ಸಮನಾಗಿ ಭೂಲೋಕದ ಯಾವುದೇ ಸಿರಿ ಸಂಪತ್ತು ನಿಲ್ಲಲಾರದು. ಇಷ್ಟೆಲ್ಲ ಕೇಳಿದ ಮೇಲೆ ನೀವೂ ಕೂಡ ನಿಮ್ಮ ಸಮೀಪದ ಹಳ್ಳಿಯ ಜಹಾ ಘಳಾರದ ಅಂಗಡಿಗೆ ಭೇಟಿಕೊಳ್ಳೇ ತೀರುತ್ತಿರೆಂದು ನಾನು ನಂಬಿದ್ದೇನೆ.

### ಶೇಖರ ಪರಿಚಯ :

ವೀರೇಂದ್ರ ಸಿಂಪಿ (ರಂಗಿಲ್): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣಿದಲ್ಲಿ ಜನನ. ತಂದೆ ಡಾ. ಸಿಂಪಿ ಲಿಂಗಣ್ಣ, ತಾಯಿ ಸೋಬಲವ್ವೆ. ರಂಗಿಲ್ ರಿಂದ ರಂಗಾರ್ಲ ವರಗೆ ಬೀದರಿನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ಬೀದರ್‌ನಲ್ಲಿಯೇ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.



ಕಾಗದದ ಜೊರು, ಭಾವ-ಮ್ಯಾದುನ, ಸ್ವಚ್ಛಂದ ಮನದ ಸುಳಿದಾಟ, ಪರಿಸರ ಸ್ವಂದನ ಇವರ ಪ್ರಮುಖ ಲಲಿತ ಪ್ರಬಂಧ ಸಂಕಲನಗಳಾಗಿವೆ. ವಿಶ್ವಕಲ್ಯಾಣ ಪತ್ರಿಕೆ ಮತ್ತು ದಿಕ್ಷಾಂತ ಮಾಸಪತ್ರಿಕೆಗೆ ನಿಯಮಿತ ಉಂಕ್ಕೂ ಮೇಲ್ಪುಟ್ಟ ಅಂಕಣಗಳು ಬರೆದಿರುತ್ತಾರೆ. ಜೀವನಚರಿತ್ರೆ, ಅನುವಾದ, ಸಂಪಾದನೆ, ವ್ಯಾಜಾರಿಕ ಲೇಖನಗಳು ಮುಂತಾಗಿ ಇಲ್ಲಿಯವರೆಗೆ ಇವರು ಇಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ.

‘ಭಾವ-ಮ್ಯಾದುನ’ ಕೃತಿಗೆ ಕನಾಡಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಎರಡು ಭಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆಸಲ್ಲಿಸಿರುತ್ತಾರೆ. ಪ್ರಸಕ್ತ ಪ್ರಬಂಧವು ಇವರ ‘ಸಮಗ್ರ ಲಲಿತ ಪ್ರಬಂಧ’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ‘ಬಹುಶ್ರಾತಾ ಹಾಗೂ ಜೀವನಾನುಭವದ ತಮ್ಮ ಆತ್ಮವೃತ್ತದ ಎಳೆಗಳೊಂದಿಗೆ ಸಮಾಹ ಚಿಂತನೆಯನ್ನು ಜೋಡಿಸುವುದು’ ಇವರ ಪ್ರಬಂಧಗಳ ವ್ಯೇಶಿಪ್ಪೆವಾಗಿದೆ.

### ಶಬ್ದಾರ್ಥ :

ಘಳಾರ-ತಿಂಡಿ; ಮಾಣಿ-ಹೋಟಲಲ್ಲಿ ತಿಂಡಿತಿನಿಸುಗಳು, ಜಹಾ ಕೊಡುವ ಮುಡುಗ; ಹಚ್ಚಿ-ಶಾತೆಯಲ್ಲಿ ಬರೆಯುವುದು; ತರುಬಿ-ನಿಲ್ಲಿಸಿ; ಫರಸಿ-ಕಲ್ಲುಹಾಸು.

### ಟಿಪ್ಪಣಿ :

ಒ. ಇಳಕಲ್ಲಿನ ಸೀರೆ :

ಇಳಕಲ್ಲು ಎಂಬುದು ಬಾಗಲಕೋಟಿ ಜಿಲ್ಲೆಯ ಹನಗುಂದ ತಾಲ್ಲೂಕಿನ ಒಂದು ಪಟ್ಟಣ. ಕ್ಯೇಮಗ್ಗದ ನೇಕಾರಿಕೆ ಇಲ್ಲಿನ ಮುಖ್ಯ ಕಸಬು. ಇಲ್ಲಿ ತಯಾರಾಗುವ ಸೀರೆ ಪಾರಂಪರಿಕವಾಗಿ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ. ಸಂಪ್ರದಾಯಸ್ಥರು ಈ ಸೀರೆಯನ್ನು ಬಳಸುವುದು ವಾಡಿಕೆಯಾದರೂ ಆಧುನಿಕರೂ ಇಪ್ಪಪಡುವಂತೆ ಹಲವು ವಿನ್ಯಾಸಗಳಲ್ಲಿ ಸಿದ್ಧಪಡಿಸುವ ಕೌಶಲ್ಯವನ್ನು ಇಲ್ಲಿನ ನೇಕಾರರು ಮೇರೆದಿದ್ದಾರೆ.

### ೨. ಗುಳೇದಗುಡ್ಡದ ವಿಳಾ :

ಬಾಗಲಕೋಟಿ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಮತ್ತೊಂದು ಕ್ರೇಮಗ್ರಾದ ನೇಕಾರಿಕೆಯ ಪಟ್ಟಣವಿದು. ಇಲ್ಲಿ ಕುಪ್ಪಸದ ಬಟ್ಟೆ(ರವಿಕೆ ಬಟ್ಟೆ)ಯನ್ನು ಹಲವಾರು ಬಣ್ಣ, ವಿನಾಯಗಳಲ್ಲಿ ಕ್ರೇಮಗ್ರಾಗಳಲ್ಲಿ ನೇಕಾರರು ತಯಾರಿಸುತ್ತಾರೆ. ಸಂಪ್ರದಾಯಸ್ಥರು ಈ ಕುಪ್ಪಸವನ್ನು ವಿಶೇಷವಾಗಿ ಧರಿಸುವುದು ವಾಡಿಕೆ. ಗುಳೇದಗುಡ್ಡದ ವಿಳಾವು (ವಿಳಾ ಎಂದರೆ ಕುಪ್ಪಸದ ಬಟ್ಟೆಗಿರುವ ಇನ್ನೊಂದು ವಾಡಿಕೆಯ ಹೆಸರು) ಇಳಕಲ್ಲಿನ ಸೀರೆಗೆ ಅನುರೂಪವಾದ, ಹೊಂದಾಣಿಕೆಯ ವಸ್ತು ವೈಶಿಷ್ಟ್ಯವನಿಸಿದೆ (Matching Speciality).

### : ಅಭ್ಯಾಸ ಭಾಗ :

#### ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು:

- ಅದು ಯಾವ ಶಸ್ತ್ರಕ್ಕೂ ಮಣಿಯದು.
- ಇಂದು ಸ್ವೇಶಲ್ ಅವಲಕ್ಕಿ ಸೂಸಲ ವಾಡಿದ್ದೇನೆ.
- ಅನಕ್ಕರಸ್ಥರ ಪಾಲ್‌ಫೆಂಟು.
- ನನ್ನ ದೃಷ್ಟಿಯಲ್ಲಿ ವಾತಾ ಇಲಾಖೆ ಇದ್ದಂತೆ.
- ಇಳಕಲ್ ಸೀರೆ ಉಟ್ಟಿ ಗುಳೇದಗುಡ್ಡ ಕುಪ್ಪಸ ತೊಟ್ಟ ಹೆಚ್ಚಿದ್ದಂತೆ.

#### ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ):

- ಕಲಿಯುಗದ ಅಮೃತ ಯಾವುದು?
- ಮೂರು ಕಾಲಿನ ಕುಚೆ ಎಲ್ಲಿದೆ?
- ಎತ್ತುಗಳು ಗಕ್ಕೆಂದು ಎಲ್ಲಿ ನಿಲ್ಲುತ್ತವೆ?
- ಬಾಯಿಚಪಲ ಯಾರಿಗೆ ಜಾಸ್ತಿ ಇರುತ್ತದೆ?
- ಶೀವಿಕರ ದೃಷ್ಟಿಯಲ್ಲಿ ಹಳ್ಳಿಯ ಚಹಾದ ಅಂಗಡಿ ಹೇಗೆ?
- ಯಾರ ಬಗ್ಗೆ ಮೂಕಚೆಯ ದೂರನ್ನು ಹಳ್ಳಿಗರು ಕೊಡುತ್ತಾರೆ?
- ಕಲ್ಪನವರ ಗೂಡ ಪ್ರಶ್ನೆ ಯಾವುದು?
- ಶೋಕಲ್ ಸುದ್ದಿಗಳಿಗೆ ಎಲ್ಲಿ ಪ್ರಾಶ್ನೆಯಿದೆ?
- ಶೀವಿಕರು ಹೇಳುವ ಹಳ್ಳಿಯ ಹೊಟೆಲಿನ ಹೆಸರೇನು?
- ಯಾವುದಕ್ಕೆ ಭೇಟಿ ಕೊಡಬೇಕೆಂದು ಶೀವಿಕರು ಹೇಳುತ್ತಾರೆ?

**ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):**

೧. ಪಟ್ಟಣದ ಹೊಟೆಲಿನ ಕಟ್ಟಡ ಹೇಗಿದೆ?
೨. ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ?
೩. ಭಾವ್ಯಕ್ತತೆ ಈ ದೇಶದಲ್ಲಿ ಎಲ್ಲಿದೆ?
೪. ರೋಗಿಗಳ ಹಾಗೂ ಪಣ್ಯ ಮಾಡುವವರ ಜಿದ್ದು ಎಂತಹುದು?
೫. ಗಿಡ್ಡ ಮಾಸ್ತರು ಶಾಲೆಯಲ್ಲಿ ಹುಡುಗರಿಗೆ ಏಕೆ ಹೊಡೆಯುತ್ತಾರೆ?
೬. ಹಳ್ಳಿಗರ ಆಷ್ಟೇವದ ವಿಷಯ ಯಾವುದು?
೭. ಸುದ್ದಿಯ ಸೂರಪ್ಪನಾದ ಭರಮಣ್ಣ ಗೊಂಬೆಯನ್ನು ಹೇಗೆ ವರ್ಣಿಸುತ್ತಾನೆ?

**ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಬಿಧಾರು ವಾಕ್ಯಗಳಲ್ಲಿ ಉತ್ತರಿಸಿ):**

೧. ಹಳ್ಳಿಯ ಚಹಾದಂಗಡಿಯನ್ನು ಪರಿಚಯಿಸಿ.
೨. ಪಟ್ಟಣದ ಚಹಾದಂಗಡಿಗಳು ಹೇಗಿರುತ್ತವೆ?
೩. ಹಳ್ಳಿ ಮತ್ತು ಪಟ್ಟಣ ಹೊಟೆಲುಗಳ ಮಾಣಿಯ ಕುರಿತು ಬರೆಯಿರಿ.
೪. ಹಳ್ಳಿಗರು ಹೊತ್ತನ್ನು ಹೇಗೆ ಕಳೆಯುತ್ತಾರೆ? ವಿವರಿಸಿರಿ.
೫. ಹಳ್ಳಿಯ ಹೊಟೆಲುಗಳಲ್ಲಿ ಬಂದ ನವೀನತೆಯ ಕುರಿತು ಬರೆಯಿರಿ.

**ಭಾಷಾಭ್ಯಾಸ :**

೧. ಈ ಪಠ್ಯದಲ್ಲಿ ಬಂದಿರುವ ಅನ್ಯದೇಶ್ಯ ಪದಗಳನ್ನು ಗಮನಿಸಿ:  
ಹೊಟೆಲ್, ಘ್ರಾನ್, ಡೆಕ್ಕೋಲಮ್, ಟೆಬಲ್, ಗ್ಲಾಸ್, ಪ್ಲೇಟ್, ಮಿನಿ, ಸ್ಯೂಜ್, ಜೋಕ್, ಬೆಂಚ್, ಸ್ವರ್ಲ್, ಇಂಜಿನ್, ಕೌಂಟರ್, ಕ್ರಿಕೆಟ್, ಗ್ರೌಂಡ್, ಜಚ್‌, ಕ್ಲಬ್, ಪಾರ್ಲಿಫ್‌ಮೆಂಟ್, ಪೆನ್‌ಶನ್, ಕೇರಂ ಚೋಡ್, ಕಾಲೇಜ್, ನಸ್‌ರಿ, ಸೀಟ್, ಅಡ್‌ಪ್ಲಾನ್, ಲೀಡರ್, ತ್ರಿಸ್ಟ್‌ಪ್ರ್ಯಾನ್, ಮಿಡಡೇ ಮೀಲ್ಸ್, ಹೆಡ್ ಮಾಸ್ಟರ್, ಪ್ರಾಯಂಟ್, ಶಟ್‌, ಲೋಕಲ್, ಸ್ಪೂಟಿಡ್, ಗ್ರಾಮಫೋನ್, ರೆಕಾಡ್, ರೇಡಿಯೋ, ಸ್ಟೀರಿಯೋ, ಟಿ.ವಿ.
೨. ಹಟ್ಟಿ, ಮ್ಯಾಲ, ಹೆಸಲ್‌, ಉದ್ದಿ - ಇವುಗಳ ಗ್ರಾಂಥಿಕ ರೂಪಗಳನ್ನು ಬರೆಯಿರಿ.
೩. ಪಠ್ಯಭಾಗದಲ್ಲಿ ಬಂದಿರುವ ಹೊಟೆಲು ತಿಂಡಿಗಳ ಪಟ್ಟಿ ಮಾಡಿ.
೪. ಹೊಡೆಯುತ್ತ, ಬರುತ್ತಾರೆ, ಹಬ್ಬಿದೆ, ಹಾಕುತ್ತಾರೆ - ಈ ಪದಗಳ ಕಾಲವನ್ನು ಸೂಚಿಸಿ.
೫. ಎ.ಎನ್. ಮೂರ್ತಿರಾವ್ ಮತ್ತು ಅ.ರಾ. ಮಿತ್ರರು ‘ಹೊಟೆಲುಗಳು’ ಪ್ರಬಂಧವನ್ನು ಪ್ರಸ್ತುತ ಪ್ರಬಂಧದೊಂದಿಗೆ ತೋಲನಿಕ ಅಧ್ಯಯನ ಮಾಡಿ.

### ಅಕರ :

ಕೃತಿ : ಸಮಗ್ರ ಲಲಿತ ಪ್ರಬಂಧಗಳು  
 ಲೇಖಕರು : ಹೊ. ವೀರೇಂದ್ರ ಸಿಂಪಿ  
 ಪ್ರಕಾಶನ : ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು  
 ಕಲಬುರಗಿ - ಜಿಲ್ಲಾ ಱಂಡ.

### ಹಣ್ಣಿನ ಓದಿಗೆ :

೧. ಸುವರ್ಣ ಕನಾಟಿಕ - ಲಲಿತ ಪ್ರಬಂಧಗಳು.
೨. ಮರುಳಿ ಕಟ್ಟು (ಆಯ್ದ ಪ್ರಬಂಧಗಳು) - ಈರಪ್ಪ ಎಂ. ಕಂಬಳಿ, ಅಕ್ಕರ ಮಂಟಪ, ಹಂಪಿನಗರ ಬೆಂಗಳೂರು.
೩. ಎ.ಎನ್. ಮೂರ್ತಿರಾಯರ ಸಮಗ್ರ ಲಲಿತ ಪ್ರಬಂಧಗಳು.
೪. ಗೋರೂರು ರಾಮಸ್ವಾಮಿ ಅಯ್ಯಂಗಾರರ ಸಮಗ್ರ ಲಲಿತ ಪ್ರಬಂಧಗಳು.
೫. ಅ.ರಾ. ಮಿಶ್ರ ಅವರ ಸಮಗ್ರ ಲಲಿತ ಪ್ರಬಂಧಗಳು.
೬. ರಾ.ಯ. ಧಾರವಾಡಕರ, ರಾಕು, ಎನ್ಸೇ ಮುಂತಾದ ಪ್ರಬಂಧಕಾರರ ಬರಹಗಳು.
೭. ವ್ಯಾದೇಹಿ, ಸುನಂದಾ ಬೆಳಗಾಂವ್‌ಕರ, ಟಿ. ಸುನಂದಮೃನವರ ಪ್ರಬಂಧಗಳು.

ಕಷ್ಟವೂ ಬಡತನವೂ, ಜೋಡಿಸುವಂತೆ ಬೇರೆ  
 ಯಾವುದೂ ಬೋಡಿಸಲಾರದು

- ಸ್ಥಾಮಿ ವಿವೇಕಾನಂದ

ಟಿಪ್ಪಣಿಗಾಗಿ

## ದೀಪ್ರಕ್ಷಣೆಗದ್ಯ

# ಕೃಷ್ಣೇಗೋಡನ ಆನೆ



ಕೆ.ಮಿ. ಮೌಲ್ಯ-ಚಂದ್ರ ತೇಜಸ್ಸಿ



ಶ್ರೀಯುತ ಕೆ.ಪಿ. ಪೂರ್ವಾಚಂದ್ರ ತೇಜಸ್ಸಿಯವರ “ಕೃಷ್ಣಗೌಡನ ಅನೆ” ಎಂಬ ನೀಳತೆಯು ಅವರ ಅಕ್ತೆಂತ ಮಹತ್ವದ ರಚನೆಗಳಲ್ಲಿ ಒಂದನೀಡಿ. ಆನೆಯು ನೆಪದಲ್ಲಿ ಉರಿನಲ್ಲಿ ನಡೆಯುವ ಎಲ್ಲ ದುರಂತ ಘಟನೆಗಳಿಗೆ ವಿಚಿತ್ರವಾದ ಸಂಬಂಧಗಳು ಬೇಕಿದ್ದ ನಿಗಳಿಂದವಾಗಿ ಮನುಷ್ಯ ಮತ್ತು ಪರಿಸರದ ನಡುವೆ ವಿಷಮತೆಗೆ ಕಾರಣವಾಗುವ ಸಾಮಾಜಿಕ ಸಂಸ್ಥೆಗಳ ಮುಖಿಯನ್ನು “ಕೃಷ್ಣಗೌಡನ ಅನೆ” ಕರೆಯು ಜಿತಿಸುತ್ತದೆ. ಒದುಕೆನ ಗಂಭೀರ ಕಾಳಜಿಗಳನ್ನು ಮತ್ತು ಕಾಳಿದ ಹುದ್ದೆ ರಹಸ್ಯಗಳನ್ನು ಪ್ರತಿದಾರಿ ರೀತಿಯಲ್ಲಿ ಕಾಣಿಸುವ ನೆಲೆ ಈ ಕಫೆಯಲ್ಲಿದೆ.

ಇಲ್ಲಿ ಬರುವ ಮಾವುತ ವೇಲಾಯುದ್ಧ, ಘಾರೆಸ್ರಾ ನಾಗರಾಜ, ತಿಪ್ಪಣಿ, ಡ್ರ್ಯುವರ್‌ ಅಬ್ಜ್ಯಾಸ್, ತೀನರ್‌ ಕೃಷ್ಣ, ಸುಭೂತಿನ ಮೇಕೆಗಳು – ಈ ಎಲ್ಲರ ಸಾವಿಗ ಕೃಷ್ಣಗೌಡನ ಅನೆಯೇ ಕಾರಣ ಎಂದು ಅರೋಣಿಸುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ. ಹಿಂದೆ ಅದು ಮರಬೋಂದರ ಪಟ್ಟದಾನೆಯಾಗಿತ್ತು. ಹರಾಜಿನಲ್ಲಿ ಕೊಂಡುಕೊಂಡ ಮೇಲೆ ಈಗ ಅದು ಕೃಷ್ಣಗೌಡನ ಜೀತದಾನೆಯಾಗಿದೆ. ಉರಿನಲ್ಲಿ ಆಗುವ ದುರಂತಗಳಿಗೆ, ಅನಾಯಂತರಗಳಿಗೆ, ಸಾಪುಗಳಿಗೆ, ಕಳ್ಳ ಸಾಗಾಳಿಕೆ, ಗಂಧ ಸಾಗಾಳಿಕೆ ಈ ಎಲ್ಲಾ ವ್ಯವಹಾರಗಳಿಗೆ ಆ ಅನೆಯೇ ಕಾರಣ ಎಂದು ಅರೋಣಿಸುವುದು ಹಾಸ್ಯಾಸ್ವದವಾಗಿದೆ. ಪ್ರಸ್ತುತ ಭಾರತದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಧಿಕಾರಾಳಿ ವ್ಯವಸ್ಥೆಯ ಕರಾಳ ಸ್ಥಾಗಳನ್ನು ಈ ಕಫೆ ಜಿತಿಸಿದೆ. ವ್ಯವಸ್ಥೆಯ ಭೂಪತಿ, ನಿತ್ಯಿಯತೆ, ಕಷ್ಟೇಗಳಿಂದ ಎದುರಾಗುವ ದುರಂತಗಳ ಆಶಯ ಈ ಕಫೆಯು ಮುಖ್ಯ ಭಿತ್ತಿಯಾಗಿದೆ. ಮನುಷ್ಯನ ಸ್ಥಳಿತನ ಹಾಗೂ ಸ್ವಾರ್ಥಗಳಿಗೆ ಮನುಷ್ಯನೇ ಕಾರಣಾದರೂ ಈ ಕಫೆಯಲ್ಲಿ ನಡೆಯುವ ವ್ಯಂಗ್ಯ ಹಾಗೂ ದುರಂತಗಳಿಗೆ ಅನೆಯೇ ಅಪರಾಧಿಯಾಗುವುದು ಮತ್ತು ಅನೆ ಕೆನೆಗೆ ಇದ್ದಕ್ಕಿಂತ ಮಾಯಿವಾಗುವುದು ಒಂದು ದುರಂತ ವ್ಯಂಗ್ಯವಾಗಿದೆ.

ತೇಜಸ್ಸಿ ಅವರ ಕಾಳಜಿಯ ಕೇರಂದ್ರವೇ ಗ್ರಾಮಭಾರತ. ಇಲ್ಲಿಯೇ ನಿಂತು ಜಾಗತಿಕ ವಿದ್ಯುಮಾನಗಳನ್ನು, ಬದಲಾವಣೆಗಳನ್ನು ವೀಕ್ಷಿಸುವ ತೇಜಸ್ಸಿಯವರಿಗೆ. ಈ ವಿದ್ಯುಮಾನಗಳ ಬಲೆಯಲ್ಲಿ ಗ್ರಾಮಭಾರತ ಸಿಕ್ಕಿ ಒದ್ದಾಯ್ತೆಯಿರವರೆಯೂ ಕಾಣಿಸುತ್ತದೆ. ಈ ಕಫೆಯಲ್ಲಿನ ಕೃಷ್ಣಗೌಡನ ಅನೆ ಪಾಪದ ಪ್ರಾಣಿ. ಭಾರೀ ಶರೀರ ಮತ್ತು ಅಪಾರ ಶಕ್ತಿಯನ್ನು ಹೊಂದಿದ್ದರೂ ಈ ಅನೆ “ಭಾಯಿಯಿಲ್ಲದ” ಪ್ರಾಣಿಯಾಗಿರುವ ಕಾರಣ “ಭಾಯಿಯಿಲ್ಲದ” ಎಲ್ಲರ ಶೋಷಣೆಗೆ ವಸ್ತುವಾಗುತ್ತದೆ. ಪ್ರತಿಯೊಬ್ಬನಿಂದಲೂ ತನಗೆ ಕಂಡ ರೀತಿಯಲ್ಲಿ ಈ ಪ್ರಾಣಿಯನ್ನು ಅಧ್ಯೇಯಸುವುದು, ಇದಕ್ಕಾಗಿ ವ್ಯಕ್ತಿತ್ವ ಅರೋಣಿಸುವುದು ನಡೆಯುತ್ತದೆ. ಎಲ್ಲ ಪಾಪಕೃತ್ಯಾಗಳ ಅಪರಾಧವನ್ನು ಅನೆ ಹೊತ್ತುಕೊಳ್ಳಬೇಕಾಗುತ್ತದೆ. “ಭಾಯಿಯಿಲ್ಲದ” ಎಲ್ಲರಿಗೂ, ಎಲ್ಲದಕ್ಕೂ ಸಂಕೇತದಂತ ಕಾಣಿವ ಈ ಅನೆಯನ್ನು ಕೇಂದ್ರವಾಗಿರಿಸಿಕೊಂಡು ಲೇಖಿಕರು ಅನೇಕ ಸಂಗತಿಗಳನ್ನು, ದುರಂತಗಳನ್ನು ನಿರೂಪಿಸಿದ್ದಾರೆ. ಪಾತ್ರಗಳ ಮೂಲಕ ಪ್ರಸ್ತುತ ಸಮಾಜದ ಅನೇಕ ಅಂತರಗಳನ್ನು ಹಾಸ್ಯಾಮಿತ್ರಿತ ವ್ಯಂಗ್ಯದ ಮೂಲಕ ನಮ್ಮ ಮುಂದಿಡುವ ಜೀವತಿಕೆಯ ಬರವಣಿಗೆಯ ಮಾದರಿ ತೇಜಸ್ಸಿಯವರದ್ದಾಗಿದೆ. ಈ ಕಾರಣವಿಂದ ಅವರು ಸಮಕಾಲೀನ ಕಫೆಗಾರರ ನಡುವೆ ಭಿನ್ನವಾಗಿ ಕಾಣಿತ್ತಾರೆ.

ಕೃಷ್ಣಗೌಡನ ಬಳಿಯಿರುವ ಅನೆ ಪಟ್ಟಿಂಬಾಸಿಯಾಗಿದೆ. ಈ ಕಾರಣದಿಂದಾಗಿ ಪಟ್ಟಿಂಬಾಸಿ ಜನ ಅದಕ್ಕೂ ತಮ್ಮಂತೆಯೇ ಒಂದು ವ್ಯಕ್ತಿತ್ವವನ್ನು ಅರೋಣಿಸಿದ್ದಾರೆ. ಆನೆಯೂ ಕಾಡಾನೆಗಳಿಂದ ಸಂಪರ್ಣವಾದ ಜಿನ್ನ ನಡೆವಳಿಕೆಯನ್ನು ಹೊಂದಿದೆ. ಕಾಡಾನೆಗಳಲ್ಲಿ ಪ್ರಾಕ್ತಿಕವಾದ ಜಲನವಲನಗಳು ಪ್ರಧಾನವಾಗಿದ್ದಾರೆ. ಈ ಆನೆಯು ಮಾನವನ ಬಿಂದಿನ ನಡೆವಳಿಕೆ ಮತ್ತು ನಿಯಂತ್ರಣಕ್ಕೆ ಒಳಗಾಗಿದೆ. ಮಾನವನ ಸ್ವಾರ್ಥಮೂಲ ನೆಲೆಯಿಂದ ಉತ್ತನ್ವಾದ ಬಲವಂತದಲ್ಲಿ ತನ್ನ ಸಹಜ ಸ್ವಭಾವವನ್ನು ಬಿಟ್ಟುಕೊಂಡಿದೆ. ಅದು ತನಗಾಗಿ ಅಲ್ಲಿದ ಪರರ ಇಜ್ಞೆ ಮತ್ತು ನಿಯಂತ್ರಣದಲ್ಲಿ ಬದುಕಬೇಕಾಗಿದೆ. ತೇಜಸ್ಸಿ ಅವರ ಮಹಾತ್ಮಾಕಾಂಕ್ಷೆಯ ಈ ಕಫೆಯು ತೇಜಸ್ಸಿ ಅವರ ಬದುಕೆನ ಮತ್ತು ಬರವಣಿಗೆಯ ಸಮ್ಮಾನಗೆಯನ್ನು ಹಿಡಿದಿಲ್ಲ ಪ್ರಯತ್ನಿಸಿದೆ. ಈ ಕಫೆಯು ಜಂಗಿಯ, ಹಿಂದಿ, ಮರಾಠಿ ಮತ್ತು ಮಲೆಯಾಳ ಭಾಷೆಗಳಿಗೆ ತಪ್ಪಿಸಿಗೊಂಡಿದೆ.

## ಅಧ್ಯಾಯ - ೮

ನನ್ನ ಹಳೆಯ ಘೋಡ್‌ ಜೀಪಿನ ಗೇರೊಬಾಕ್ಸ್ ಆಗಿಂದಾಗ್ಗೆ ತೊಂದರೆ ಕೊಡುತ್ತಲೇ ಇರುತ್ತದೆ. ಅದನ್ನು ನಾನು ಸದಾ ರಿಪೇರಿ ಮಾಡುತ್ತಿರುವುದು ನೋಡಿ ಕೆಲವರು ಹಳೆಯ ಮಿಲಿಟರಿ ಜೀಪುಗಳ ಹಣೆಬರಹವೇ ಇಷ್ಟು. ಅದರ ಗೇರೊಬಾಕ್ಸ್ ತೆಗೆದುಹಾಕಿ ಹೊಸ ಮಾಡೆಲಿನ ವಿಲ್ಲೀರ್ಸ್ ಜೀಪ್ ಗೇರೊಬಾಕ್ಸ್ ಜೋಡಿಸಿದಿದು ಎಂದು ಸಲಹೆ ಮಾಡಿದರು. ಆದರೆ ನನಗೆ ಈ ಮರಾತನ ಕಾಲದ ಜೀಪಿನ ಹಳೆಯ ಭಾಗಗಳನ್ನು ಬದಲಿಸಿ ಅದರ ಒರಿಜಿನಾಲಿಟಿ ಹಾಳು ಮಾಡುವುದು ಸರಿತೋರಲಿಲ್ಲ. ನನ್ನ ಈ ಒರಿಜಿನಾಲಿಟಿ ಉಳಿಸುವ ಪ್ರಯತ್ನದಿಂದ ತಿಂಗಳಿಗೊಮ್ಮೆ ಜೀಪಿನ ಅಡಿ ಬಿಂದುಕೊಂಡು ಅದರ ಗೇರೊಬಾಕ್ಸ್ ಬಿಂದು ರಿಪೇರಿಮಾಡುವ ಕೆಲಸ ಖಾಯಮ್ಮಾಗಿತ್ತು.

ಆವತ್ತು ಜೀಪಿನ ಅಡಿ ಬಿಂದುಕೊಂಡು ಅದರ ಗೇರೊಬಾಕ್ಸ್ ರಿಪೇರಿಯಲ್ಲಿ ತೊಡಗಿರಬೇಕಾದರೆ ಎರಡು ಖಾಕ ಪ್ಯಾಂಟ್‌ಫಾರಿ ಕಾಲುಗಳು ನನ್ನತ್ತೆ ಬರುತ್ತಿರುವುದು ನನಗೆ ಜೀಪಿನ ಅಡಿಯಿಂದ ಕಾಣಿಸಿತು. ನನಗೆ ಪೋಲೀಸ್‌ ಡಿಪಾಟ್‌‌ಮೆಂಟ್ ಥಣ್ಣನೆ ಜ್ಞಾಪಕಕ್ಕೆ ಬಂದು ಗಾಬರಿಯಾದರೂ, ಅವು ಒಂದಿನ್ನಿಲ್ಲದ ಕಾಲುಗಳಾದ್ದರಿಂದ ಬೇರೆ ಯಾವ ಡಿಪಾಟ್‌‌ಮೆಂಟಿನವು ಎಂದು ಬೋಲ್ಪುಗಳನ್ನು ಬಿಂಜ್ಜಿತ್ತಾ ಹಾಗೇ ಯೋಚಿಸಿದೆ. ಬಂದಾತ ನಾನು ಜೀಪಿನ ಅಡಿ ಇದ್ದುದರಿಂದ ಅವನು ಬಂದುದನ್ನು ಗಮನಿಸಿಲ್ಲವೆಂದು ಬಗೆದು ಒಂದೆರಡು ಬಾರಿ ಕೆಮ್ಮೆದು.

ನಮ್ಮ ಕಡೆ ಕೆಮ್ಮೆ ಕಾಲಿಂಗ್‌ಬೆಲ್‌ ಇದ್ದಹಾಗೆ. ಮನೆಯಬಳಿ ಯಾರೂ ಕಣ್ಣಿಗೆ ಬೀಳದಿದ್ದರೆ ಕೆಮ್ಮೆ ಕ್ಯಾಕರಿಸಿ ಗಲಾಟೆ ಮಾಡುತ್ತಾರೆ. ಬಹುಶಃ ಭಾಷೆ ಉಪಯೋಗಿಸಿ ಕರೆಯಬೇಕೆಂದಾದರೆ ಕೆಲವು ತೊಂದರೆಗಳಿವೆ ಎಂದು ತೋರುತ್ತದೆ. ಮನೆಯವರ ಹೆಸರು ಏನು? ಹೆಸರು ಹಿಡಿದು ಕರೆಯಬೇಕೋ? ಸ್ವಾಮೀ ಎನ್ನಬೇಕೋ? ಬಹುವಚನ ಉಪಯೋಗಿಸಬೇಕೋ? ಎಕವಚನವೋ? ಭಾಷೆ ಉಪಯೋಗಿಸಿ ಕರೆಯಬೇಕೆಂದರೆ ಏನೆಲ್ಲ ಬಿಕ್ಕಣ್ಣಗಳನ್ನು ಎದುರಿಸಬೇಕು. ಅದರ ಬದಲು ಒಂದೆರಡು ಸಾರಿ ಕೆಮ್ಮೆದರೆ ಈ ಎಲ್ಲ ತೊಂದರೆಗಳೇ ಇರುವುದಿಲ್ಲ. ಆದ್ದರಿಂದ ಬಂದವ ಮತ್ತೂ ಒಂದೆರಡುಸಾರಿ ಕೆಮ್ಮೆದು.

“ಯಾರಪ್ಪ ನೀನು?” ಎಂದು ಕೇಳಿದೆ.

“ನಾನು ಸ್ವಾಮಿ”

“ನಾನು ಅಂದರೆ ಯಾರಪ್ಪ? ನನಗೆ ಇಲ್ಲಿ ನಿನ್ನ ಕಾಲು ಮಾತ್ರ ಕಾಣೋದು”

“ನಾನು ಲೈನ್‌ಮನ್ ಸ್ವಾಮಿ”

“ಯಾರು ಲೈನ್‌ಮನ್ ತಿಪ್ಪಣಿನೇನಯ್ಯಾ?”

“ಘಧು! ಟೆಲಿಫೋನ್ ಡಿಪಾಟ್‌‌ಮೆಂಟ್ ಅಲ್ಲ ಸ್ವಾಮಿ. ನಾವು ಕರೆಂಟಿನೋರು. ನಾನು ಲೈನ್‌ಮನ್ ದುರ್ಗಪ್ಪ ಸ್ವಾಮಿ.”

“ಅದ್ವ್ಯಕೆ ಬೆಲಿಫೋನ್ ದಿಪಾಟ್‌ಮೆಂಟ್‌ಗೆ ಥೂ ಅಂತೀಯ? ಅವರನ್ನ ಕಂಡರೆ ನಿಮಗೆ ಆಗೊಲ್ಲವ? ಇಬ್ರದೂ ಕೆಲಸ ಕಂಬ ಹತ್ತೋದೇ ತಾನೇ?”

“ಅದೊಂದು ತರ್ಲೆ ದಿಪಾಟ್‌ಮೆಂಟ್ ಅಲ್ಲವ ಸಾರ್. ನಮ್ಮ ತಂತ್ರಿ ಹತ್ತ ತಂತ್ರಿ ತರಬ್ಬಾಡಿ. ಬೆಲಿಫೋನ್‌ನು ಗೊರಾಗೊರಾ ಅನ್ನುತ್ತೆ, ಹಾಗೆ, ಹೀಗೆ, ಅಂತೆಲ್ಲಾ ದಿನಾ ನಮ್ಮ ಜೊತೆ ಮುಕಾರು ತೆಗೀತಾನೇ ಇರ್ತಾರೆ.”

ನಾನು ಜೀಪಿನ ಅಡಿಯಿಂದ ಹೊರಬಂದೆ. ದುರ್ಗಪ್ಪ ಕೈಯಲ್ಲಿ ಕಟ್ಟಿಂಗ್ ಪ್ಲೈಯರು ತಂತ್ರಿ ಸಿಂಬಿ ಹಿಡಿದುಕೊಂಡು ನಿಂತಿದ್ದು.

“ಏನಂತ್ರಾ! ಏನು ಸಮಾಚಾರ?” ಎಂದು ಕೇಳಿದೆ.

“ಸಮಾಚಾರ ಏನಿಲ್ಲ ಸ್ವಾಮಿ”

“ಮತ್ತೇನು ಬಂದೆ?”

“ಸುಮ್ಮನೆ ಹಿಂಗೇ” ಎಂದ.

ಅವನ ಮಾತು ಕೇಳಿದರೆ ಏನೂ ಕೆಲಸವಿಲ್ಲದೆ ಮರುಸೊತ್ತಾಗಿದ್ದರಿಂದ ಇಲ್ಲಿಯವರೆಗೂ ಬಂದಿದ್ವಾನೆಂದು ಅಥ್ರ ಬರುತ್ತಿತ್ತು. ಹಾಗಿದ್ದರೆ ಏನೋ ಇನಾಮು ಕೇಳಲ್ಲೋ ಅಥವಾ ಜಂದಾ ವಸೂಲಿಗೋ, ಇಲ್ಲವೇ ಮನೆ ಉಪಯೋಗಕ್ಕೆ ಕಾಫಿ ಬೀಜವನ್ನೋ ಏಲಕ್ಕೆಯನ್ನೋ ಕೇಳಲು ಈ ರೀತಿ ಪೀಠಿಕೆ ಹಾಕುತ್ತಿದ್ದಾನೆಂದು ಯೋಚಿಸಿದೆ. ನಮ್ಮಲ್ಲಿ ಇದೊಂದು ದೊಡ್ಡ ಗೋಳು. ಬಂದವರು ಬಂದ ಕೆಲಸ ಏನೆಂದು ಚಟ್ಟಾಪಟ್ಟು ಹೇಳುವುದೇ ಇಲ್ಲ. ನಮ್ಮ ಮೂಡು ಹೇಗಿದೆ ಎಂದು ಲೆಕ್ಕ ಹಾಕುತ್ತ, ಹೇಳಲ್ಲೋ ಬೇಡಪ್ಪೋ ಎಂದು ಧೇನಿಸುತ್ತ. ಅದೂ ಇದೂ ಮಾತಾಡುತ್ತ ನಿಂತಿರುತ್ತಾರೆ. ನಾವೇ ನಾನಾ ಪರಿಯಲ್ಲಿ ಅವರನ್ನು ಕೇಳಿಕೊಂಡು ಅವರ ಬಾಯಿಬಿಡಿಸಬೇಕು. ಅಲ್ಲಿಯವರೆಗೂ ಅವರು ಬಂದುದಕ್ಕೆ ಅಥಾತ್ ಸಂಬಂಧವಿಲ್ಲದ ವಿಷಯ ಮಾತಾಡುತ್ತ ಅನ್ನಮನಸ್ಕರಾಗಿ ನಿಂತಿರುತ್ತಾರೆ. ನನಗೆ ಅವತ್ತು ಇದಕ್ಕೆಲ್ಲ ತಾಳ್ಳೆ ಇರಲಿಲ್ಲ.

“ಸುಮ್ಮನೆ ಹಿಂಗೇ ಯಾಕೆ ಇಲ್ಲೀವರೆಗೆ ಬರ್ತಿಯ? ಬಂದ ವಿಷಯ ಏನಂತ ಜರೂರಾಗಿ ಹೇಳುತ್ತೋ ಮಾರಾಯ. ನಿನ್ನತ್ತ ಮಾತಾಡ್ತ ನಿಂತುಕೊಳ್ಳೋದಕ್ಕೆ ನನಗೆ ಮರುಸೊತ್ತೇ ಇಲ್ಲ” ಎಂದು ಅಸಹನೆಯ ದನಿಯಲ್ಲಿ ಹೇಳಿದೆ.

“ಏನಿಲ್ಲ, ಸ್ವಲ್ಪ ಕೊಡಲಿ ಇದ್ದೆ ಬೇಕಿತ್ತು ಸ್ವಾಮಿ”

“ಅಷ್ಟೇನಾ! ಮತ್ತುಕೆ ಏನೂ ಇಲ್ಲಾಂತ ಹೇಳಿದೆ?”

“ಇದೆನು ದೊಡ್ಡ ವಿಷಯಾಂತ ಹೇಳಲಿ ಹೇಳಿ”

“ಕರೆಂಟು ಕೆಲಸಕ್ಕೆ ಕೊಡಲಿ ಯಾಕೋ?”

“ಒಂದು ಮರ ಮುರ್ಕಾಂಡು ತಂತಿಮಾಡಲೆ ಬಿದ್ದೋಗಿದೆ ಸ್ವಾಮಿ. ಅದ್ದು ಕಡಿದು ಲೈನು ಶ್ಲಿಯರ್ ಮಾಡಬೇಕು, ಆ ದರಿದ್ರ ಕೃಷ್ಣಾಗೌಡರ ಆನೆ ಮಾಡಿರೋ ಕೆಲಸ ಇರಬೇಕು. ಮರದ ಹತ್ತ ಅದರ ಲಧಿ ಬಿದ್ದಿದೆ. ಮರದ ಎಲೆ ಕಿತ್ತಳ್ಳೋಕೆ ಹೋಗಿ ಕೊಂಬೇನೆ ಮುರಾಕಿದೆ.”



“ಅದು ಹೇಗೆ ಆನೆ ಕೆಲಸ ಅಂತಿಯ. ತಂತಿ ಮೇಲೆ ಕೊಂಬೆ ಎಳಿದರೆ ಅದಕ್ಕೆ ಕರೆಂಟು ಹೊಡೆದು ಸತ್ಯೋಗೋದಲ್ಲೇನೋ?”

“ಮತ್ತಿನ್ನೇನು. ಅದ್ದರೇ ಕೆಲಸ. ಆ ಮರದ ಕೆಳಗೆ ಬುಟ್ಟಿಗಟ್ಟಿ ಬಿದ್ದಿಲ್ಲವ ಅದರ ಲಧಿ! ಭಾನುವಾರ ರಿಪೇರಿ ಕೆಲಸ ಅಂತ ಲೈನು ಓಪನ್ ಮಾಡಿರ್ತೀವಿ. ಲೈನು ಚಾರ್ಚಲ್ಲಿ ಇದ್ದಿದ್ದರೆ ಇಷ್ಟು ಹೊತ್ತಿಗೆ ಭಸ್ತು ಆಗೋಗಿರೋದು, ಕಿಡಿಗೇಡಿ ಮುಂಡೆದು. ನಾನು ಬೆಳಗಿಂದ ನಾಕ್ಕೆದು ಸೂರಿ ಲೈನ್ ಚಾರ್ಚ್ ಮಾಡಿದೆ. ಏನ್ ಮಾಡಿದ್ದು ಏಂಜೇ ನಿಲ್ಲಾಕಿಲ್ಲ. ಲೈನು ಟ್ರಿಬಲ್ಲಿದೆ ಅಂತ ಲೈನು ಮೇಲೆ ನೋಡಿಕೊಂಡು ಬಂದೆ. ಶಿವೇಗೌಡರ ಸಾಮಿಲ್ ಹತ್ತ ಕೊಂಬೆ ಲೈನು ಮೇಲೆ ಬಿದ್ದಿದೆ.”

“ಕೊಡಲಿ ಅಟ್ಟದ ಮೇಲೆ ಹಾಕಿದೀವಿ ದುರ್ಗಾಪ್ಪ, ನೀನೇ ಹತ್ತಿ ತಗೊಂಡು ಹೋಗಬೇಕು” ಎಂದು ಹೇಳಿ ಮತ್ತೆ ಜೀವಿನ ಅಡಿಗೆ ನುಗ್ಗಿದೆ. ದುರ್ಗಾಪ್ಪ ಅಟ್ಟ ಹತ್ತಿ ದಡಬಡ ಸದ್ಗು ಮಾಡುತ್ತಾ ಕೊಡಲಿ ಹುಡುಕಿದ. ಕೆಲ ಹೊತ್ತಿನ ಮೇಲೆ ಕೊಡಲಿ ಸಿಕ್ಕಿತೆಂದು ಹೇಳಿ ಹೊರಟು ಹೋದ.

ದುರ್ಗಾಪ್ಪ ಕೊಡಲಿ ತಗೊಂಡು ನಿಗರ್ಮಿಸಿದವ ಮತ್ತೆ ಬರಲೇ ಇಲ್ಲ. ಮೂರು ನಾಲ್ಕು ದಿನವಾದರೂ ದುರ್ಗಾಪ್ಪನೂ ಪತ್ತೆ ಇಲ್ಲ. ಕೊಡಲಿಯೂ ಪತ್ತೆ ಇಲ್ಲ.

ಆ ಕೊಡಲಿಯಾದರೋ ಸುಳ್ಳ ಹೇಳಿ ಕದ್ದುಕೊಂಡು ಹೋಗಬೇಕಾದಪ್ಪ ಅಮೂಲ್ಯವಾದೇನೂ ಅಲ್ಲ. ಕರೆ ಕೆಲಸಕ್ಕೆಂದು ಬಂದಿದ್ದ ಮಣ್ಣ ಒಡ್ಡರು ಅಗೆಯುವಾಗ ಅಡ್ಡಾಗುವ ಬೇರುಗಳನ್ನು ಕಡಿಯಲೆಂದು ನನ್ನ ಕೊಡಲಿ ತಗೊಂಡು ಕಲ್ಲುಮಣ್ಣ ನೋಡದೆ ಯರ್ಥಾಬಿರ್ತಿ ಜಪ್ಪಿ ಅದರ ಹಿಂಭಾಗ ಯಾವುದು ಮುಂಭಾಗ ಯಾವುದು ಗೊತ್ತಾಗದಪ್ಪ ಹಾಳುಮಾಡಿದ್ದರು. ಈಗ ಅದನ್ನು ಸುತ್ತಿಗೆ ಎಂದು ಸಹ ಕರೆಯಬಹುದಿತ್ತು. ಅದರಲ್ಲಿ ದುರ್ಗಾಪ್ಪ ಹೇಗೆ ಮರ ಕಡಿಯುತ್ತಾನೋ ಗೊತ್ತಾಗಲಿಲ್ಲ. ಏನೇ ಇರಲಿ ಅದನ್ನು ಅವನೇ ಹುಡುಕಿ ತಗೊಂಡು ಹೋಗಿದ್ದರಿಂದ ಮೊಂಡು ಕೊಡಲಿ ಕೊಟ್ಟಿದ್ದಕ್ಕೆ ನನ್ನನ್ನು ಅವನು ದೂಷಿಸುವಂತೆ ಇರಲಿಲ್ಲ. ಅದನ್ನು ಅವನು ಅಕಸ್ಮಾತ್ ಕದ್ದರೂ ನನಗೇನೂ ಕೊಡಲಿ ಹೋಯ್ದಿಂದು ದುಃಖವಾಗುತ್ತಿರಲಿಲ್ಲ. ಹಾಗಾಗಿ ನಾನು ದುರ್ಗಾಪ್ಪನನ್ನು ಹುಡುಕಿ ಕೊಡಲಿ ವಸೂಲಿ ಮಾಡುವ ಗೋಚಿಗೆ ಹೋಗಲಿಲ್ಲ.



## ಅಧ್ಯಾಯ - ೨

ದುರ್ಗಪ್ಪ ಹಾಗಾದರೆ ಕೊಡಲಿ ತಗೊಂಡು ಎತ್ತ ಹೋದ? ಚಿಂತಿಸಿದಾಗೆಲ್ಲ ನನಗೆ ಅವನು ಕೃಷ್ಣೇಗೌಡರ ಆನೆಯನ್ನು ದೂಡಿಸಿದ್ದು ನೆನಪಿಗೆ ಬರುತ್ತಿತ್ತು.

ಕೃಷ್ಣೇಗೌಡರ ಆನೆ ಕಾಡಿನಿಂದ ಹಿಡಿದುತಂದು ಪಳಗಿಸಿದ ಆನೆಯಲ್ಲ. ಘಟ್ಟದ ಕೆಳಗಿದ್ದ ಗೂಳಿಂಬು ಮತದ ಆನೆ ಹಾಕಿದ ಮರಿಯೇ ಕೃಷ್ಣೇಗೌಡರ ಬಳಿ ಇದ್ದ ಆನೆ. ಇದು ಮಟ್ಟಿದ್ದು ಬೆಳೆದಿದ್ದು ಎಲ್ಲ ಉರಿನಲ್ಲಿ ಜನಗಳ ನಡುವೆಯೇ. ಹಾಗಾಗಿ ಅದಕ್ಕೆ ಕಾಡಿನ ಬಗ್ಗೆಯಾಗಲಿ ಕಾಡಿನಲ್ಲಿರುವ ಇತರ ಕಾಡಾನೆಗಳ ಬಗ್ಗೆಯಾಗಲಿ ಏನೂ ತಿಳುವಳಿಕೆ ಇರಲಿಲ್ಲವೆಂದು ಕಾಳಿತ್ತದೆ. ಅದು ಮೂಡಿಗೆರೆಯ ಪೇಟಿಗೆ ಎಷ್ಟೊಂದು ಒಗ್ಗಿತ್ತಿಂದರೆ ಯಾವ ಲಂಗುಲಗಾಮಿಲ್ಲದೆ ದನಕರುಗಳ ರೀತಿಯಲ್ಲಿ ಪೇಟಿಯೊಳಗೆ ತಿರುಗಿಕೊಂಡಿರುತ್ತಿತ್ತು. ಸ್ತುಲು ಮತ್ತು ಭುಳು ಅದರ ಹತ್ತಿರ ಬರಲು ಹೆದರುತ್ತಿದ್ದವಾದರೂ ಅವರು ದೂರದಿಂದಲೇ ಗೌರಿ ಎಂದು ಕೂಗಿದರೆ ಸಾಕು ಸೊಂಡಿಲೆತ್ತಿ ಸಲಾಹ್ ಮಾಡುತ್ತಿತ್ತು. ದಾರಿ ಬದಿಯ ಪೆಟ್ಟಿಗೆ ಅಂಗಡಿಗಳವರು ಹನ್ನು ಖಚಾದ ಬಾಳೆಗೊನೆಗಳ ದಿಂಡು, ಸಿಪ್ಪೆಗಳನ್ನೂ, ಜಜ್ಜಿದ, ಹಾಳಾದ ಹಣ್ಣುಗಳನ್ನೂ, ಅದಕ್ಕೆ ಕೊಡಲು ಇಟ್ಟರುತ್ತಿದ್ದರು. ಈ ಆನೆ ಖಾಯಮ್ಮಾಗಿ ಎಲ್ಲಾ ಪೆಟ್ಟಿಗೆ ಅಂಗಡಿಗಳ ಬಳಿಗೂ ಹೋಗಿ ಅವನ್ನೆಲ್ಲಾ ಸೊಂಡಿಲಲ್ಲಿ ತಗೊಂಡು ತಿನ್ನುತ್ತಿತ್ತು.

ಮತದ ಜಗದ್ದರುಗಳನ್ನು ಜನರು ಅಡ್ಡಪಲ್ಲಕ್ಕಿಯಲ್ಲಿ ತಮ್ಮ ಹೆಗಲಮೇಲೇ ಹೊರತೊಡಗಿದ್ದರಿಂದ ಆನೆಗೆ ಜಗದ್ದರುಗಳನ್ನು ಹೊರುವ ಕೆಲಸ ತಪ್ಪಿಹೋಯ್ತು. ಹೀಗಾಗಿ ನಿರುಪಯುಕ್ತವೆನ್ನಿಸಿದ ಈ ಆನೆಯನ್ನೂ, ಅದಕ್ಕಿಂತ ಮುಖ್ಯವಾಗಿ ಅದರ ಮಾವುತನನ್ನೂ ಹೊರಹಾಕಿ ಕ್ಯೇ ತೊಳೆದುಕೊಳ್ಳಲು ಮತದವರು ಹವಣಿಸುತ್ತಿದ್ದರು. ಅದರ ಮಾವುತ ವೇಲಾಯುಧನನ್ನು ಸಾಕುವುದು ಆ ಆನೆಯನ್ನು ಸಾಕುವುದಕ್ಕಿಂತ ಹೆಚ್ಚು ತ್ರಾಸದಾಯಕವಾಗಿತ್ತು ಮತದವರಿಗೆ. ಇಪ್ಪತ್ತನಾಲ್ಕು ಗಂಟೆಯೂ ಕುಡಿದೇ ಇರುತ್ತಿದ್ದ ಈ ಮಾವುತ ಮತದ ಸಾಕ್ಷಿಕ ವಾತಾವರಣಕ್ಕೆ ದೊಡ್ಡ ತಲೆ ನೋವಾಗಿದ್ದ. ದುರ್ವಾಸಾಗಿ ಅವನಿಗೆ ಭೀಮಾರಿ ಹಾಕಿ ಒಮ್ಮೆ ಓಡಿಸಿದಾಗ ಆನೆ ಆನೆಕ ದಿನಗಳವರೆಗೆ ಯಾರ ಮಾತನ್ನೂ ಕೇಳಿದೆ ಉಟವನ್ನೇ ವರ್ಜಿಸಿತ್ತು. ಕೊನೆಗೆ ಆನೆಯ ಸಲುವಾಗಿ ವೇಲಾಯುಧನನ್ನು ಹುಡುಕಿಕೊಂಡು ಕೇರಳದವರಿಗೂ ಹೋಗಿ ಕರೆತಂದರು. ಆನೆ ಇರುವವರೆಗೆ ತನ್ನ ಅನಿವಾರ್ಯ ತೆಯನ್ನು ಅರಿತ ಅವನು ಮರಕ್ಕೆ ಇನ್ನಷ್ಟು ಕಿರುಕುಳ ಕೊಡಲಾರಂಭಿಸಿದ. ಇದೆಲ್ಲಾ ಬಹಳ ಹಿಂದಿನ ಕೆತೆ. ಆನೆ ಮೂಡಿಗೆರೆಗೆ ಬರುವುದಕ್ಕೂ ಬಹಳ ಹಿಂದೆ ನಡೆದಿದ್ದು.

ಚಾಮುದಿ ಹತ್ತಿರದ ದಟ್ಟ ಕಾಡನ್ನು ಸಕಾರ ವಿವ್ರಾಕೋ ಕಂಪನಿಗೆ ಬೆಂಕಿಕಡ್ಡಿ ಮರ ಕಡಿಯಲು ಗುತ್ತಿಗೆ ಕೊಟ್ಟಿತು. ಚಾಮುದಿ ಕಣಿವೆಯ ಪಾತಾಳದಲ್ಲಿದ್ದ ಮರಗಳನ್ನು ಲಾರಿ ದಾರಿಗೆ ಸಾಗಿಸಲು ಆನೆಯಲ್ಲಿದೆ ಮತ್ತೊಲಿಂದಲೂ ಸಾಧ್ಯವಿರಲಿಲ್ಲ. ಕೇರಳದಿಂದ ಆನೆ ಬಾಡಿಗೆ ತರಲು ಯೋಚಿಸುತ್ತಿದ್ದ ವಿವ್ರಾಕೋ ಕಂಪನಿಯವರ ಬಳಿ ಕೃಷ್ಣೇಗೌಡ ಅದನ್ನು ತನಗೇ ಕಂಟ್ರಾಕ್ಟ್ ಕೊಡಿ ಎಂದು ಕೇಳಿದ. ಕೃಷ್ಣೇಗೌಡ ದೂರದ ಗೂಳಿಂಬು ಮತದ ಈ ಹೊಳ್ಳಾನೆಯನ್ನು ಕೊಂಡು ಮೂಡಿಗೆರೆಗೆ ತಂದಿದ್ದು ಆಗಲೇ. ಆನೆಯೊಡನೆ ಆನೆಯ ಮಾವುತ ವೇಲಾಯುಧನೂ ಸಂಸಾರ ಸಮೇತವಾಗಿ ಮೂಡಿಗೆರೆಗೆ ಆಗಮಿಸಿದ. ಆ ಆನೆಗೆ ಭಾರಿ ಹಣಕೊಟ್ಟಿ ತಂದೆ ಎಂದು ಕೃಷ್ಣೇಗೌಡ ಬಡಾಯಿ ಕೊಚ್ಚುತ್ತಿದ್ದುದೇ ಹೊರತು ಆತ ಕೊಟ್ಟಿ ಹಣ ನಿಜಕ್ಕೂ ಆ ಆನೆಯ ಬಾಲಕ್ಕೂ ಸಾಲದು. ಮತದವರು ಮೊದಲೇ ಈ ಆನೆಯನ್ನೂ ಆನೆಯ ಮಾವುತನನ್ನೂ ಯಾರಿಗಾದರೂ ದಾಟಿಸಬೇಕೆಂದು ನೋಡುತ್ತಿದ್ದರಿಂದ ಕೃಷ್ಣೇಗೌಡ ಆ ಆನೆಯನ್ನು ಕೇಳಿದ ಕೊಡಲೇ ವೇಲಾಯುಧ ಮತದಲ್ಲಿ ವಾಡಿದ್ದ ನಾಲ್ಕೆಯು ಸಾವಿರ ಸಾಲ ಹಿಂದಿರುಗಿಸಿದರೆ ಸಾಕು ಎಂದು ಕೊಡಲು ಒಪ್ಪಿದರು.

ಎಲ್ಲ ತರಹದ ವ್ಯವಹಾರಗಳನ್ನೂ ಮಾಡಿ ಎಲ್ಲದರಲ್ಲಿ ನಷ್ಟ ಅನುಭವಿಸಿ ಸೋತು ಹೋಗಿದ್ದ ಕೃಷ್ಣರೌಡ ಆನೆಯನ್ನು ತಂದಾಗ ಇಲ್ಲಿಗೆ ಇವನ ಕರೆ ಮುಗಿದಂತೆಯೇ ಎಂದು ಎಲ್ಲ ತೀವ್ರಾನಿಸಿದರು. ಆನೆ ಸಾಹುವುದು ಎಂದರೆ ಎಲ್ಲಕ್ಕನ್ನು ನಿಂತ ಹಾಗೆ! ಮನೆ ಮತ ಸಂಪೂರ್ಣ ಹಾಳುಮಾಡಿಕೊಂಡು ಹೆಂಡತಿ ಮಕ್ಕಳ ಬಾಲಿಗೆ ಮಣಿ ಹಾಕುವ ಕ್ಷಿಪ್ರ ಮಾರ್ಗ ಇದೆಂದು ಎಲ್ಲರೂ ದೃಢವಾಗಿ ನಂಬಿದ್ದರು. ಆದರೆ ಆಗಿದ್ದ ಇದರ ತದ್ದೂರಧ್ವ! ಮತದಲ್ಲಿ ಬರಿ ಒಣಹುಲ್ಲು ಮೊಸರನ್ನ ತಿಂದು ಸೂರಿದ್ದ ಈ ಆನೆಗೆ ಬಯನೆ ಸೊಪ್ಪು, ಹಸಿ ಹುಲ್ಲು, ಹಿಂಡಿ, ಬೆಲ್ಲ ಗೆಣಸು ಎಲ್ಲ ಕೊಟ್ಟಿ ಕೃಷ್ಣರೌಡ ಪಗಡುದಸ್ತಾಗಿ ಬೆಳೆಸಿದ. ಆನೆ ಮರ ಎಳೆದು ತಂದ ಬಾಡಿಗೆಯಿಂದ ಕೃಷ್ಣರೌಡನಿಗೆ ಒಳ್ಳೆಯ ಲಾಭ ಬಂತು. ಕೃಷ್ಣರೌಡ ದುಡ್ಡನ ಮುಖ ನೋಡಿದ್ದೇ ಆನೆ ಬಂದಮೇಲಿಂದ.

ಆದರೆ ಪ್ರತಿ ಬೇಸಿಗೆಯಲ್ಲಿ ಈ ಆನೆಯದು ಏನಾದರೊಂದು ರಾದ್ದಾರಂತ ಗ್ಯಾರಂಟಿ. ಅದೇನು ಆನೆಯೇ ಏನಾದರೂ ಕಿತ್ತಾಪತಿ ಮಾಡುತ್ತಿತ್ತೋ ಅಥವಾ ಉರಿ ಬಿಸಿಲಿನ ಸೆಬಿಗೆ ಸ್ವರಣೆ ಕಳೆದುಕೊಳ್ಳುತ್ತಿದ್ದ ಜನಗಳ ಅಸಹನೆಯೇ ಇದಕ್ಕೆ ಕಾರಣವೋ ಹೇಳುವುದು ತುಂಬಾ ಕಷ್ಟ.

ಆನೆ ಒಮ್ಮೆ ರಹಮಾನ್ ಸಾಬಿಯ ಪೆಟ್ಟಿಗೆ ಅಂಗಡಿ ದೂಡಿ ಬೀಳಿಸಿತು ಎಂದು ಗಲಾಟಿಯಾಗುತ್ತಿತ್ತು. ಜನರ ಗುಂಪು ನೋಡಿ ಸೂಕ್ತರ್ ನಿಲ್ಲಿಸಿ ನಾನು ಅವರ ಬಳಿಗೆ ಹೋದೆ. ಗುಂಪಿನ ಪಕ್ಕ ಆನೆ ನಿಂತಿತ್ತು. ಜನ ರಹಮಾನನ ಪುಕಾರುಗಳನ್ನು ಆಲಿಸುತ್ತಿದ್ದರು. ಬಾಳೆಹಣ್ಣು ಕೊಡಲಿಲ್ಲವೆಂದು ಪೆಟ್ಟಿಗೆ ಅಂಗಡಿಯನ್ನೇ ದೂಡಿ ಬೀಳಿಸಿದೆ. ಇದಕ್ಕೆಲ್ಲ ಕೃಷ್ಣರೌಡರು ನಷ್ಟ ಕಟ್ಟಿಕೊಡಬೇಕು ಎಂದು ದೊಡ್ಡ ಗಂಟಲಿನಲ್ಲಿ ಕೂಗುತ್ತ, ಒಡೆದ ಸೋಡ ಬಾಟಲಿಗಳನ್ನೂ ಚೆಲ್ಲಾಟಿಲ್ಲಿಯಾಗಿ ಬಿದಿದ್ದ ಬೀಡಿ ಬೆಂಕಿಮೊಟ್ಟಿಂ ಪೆಪ್ಪರಮೆಂಟುಗಳನ್ನೂ ನೆರೆದವರಿಗೆ ಅವನು ತೋರಿಸುತ್ತಿದ್ದ ಕೆಲವರು ಆನೆಯನ್ನು ದೂಷಿಸುವುದು ತಪ್ಪೆಂದೂ, ಕುಡುಕ ವೇಲಾಯುಥನ ಅವಕ್ಷಯೇ ಇದಕ್ಕೆ ಕಾರಣವೆಂದೂ ಬಂಯ್ಯತ್ತ ಅವನನ್ನು ಗುಂಪಿನೊಳಗೆ ಹಾಡುಕಾಡುತ್ತಿದ್ದರು. ಕೊಂಚಹೊತ್ತು ಮಾತುಕರೆಯಾಗುವುದರೊಳಗೆ ವೇಲಾಯುಥ ಬಂದ. ಅಪರಾಧಿ ಮೋರೆ ಹಾಕಿಕೊಂಡು ನಿಂತಿದ್ದ ಆನೆಗೆ ಏನೇನೋ ಮಲಯಾಳಿ ಭಾಷೆಯಲ್ಲಿ ಬಯ್ದು. ಆನೆ ಏನೂ ಪ್ರತಿಕೀಯೆ ತೋರದೆ ಕಿವಿ ಬೀಸುತ್ತ ಸೂಂಡಿಲಾಡಿಸುತ್ತ ಅತ್ತಿತ್ತ ನೋಡಿತು. ವೇಲಾಯುಥ ರಹಮಾನ್ ಕಡೆ ತಿರುಗಿ “ಆನೆ ಬಾಳೆಹಣ್ಣಿಗಾಗಿ ನಿನ್ನ ಅಂಗಡಿ ಬೀಳಿಸಿತು ಎನ್ನುವುದು ಸುಳ್ಳ, ಇಲ್ಲಿಲ್ಲ ಬಾಳೆಹಣ್ಣು ಚೆಲ್ಲಾಟಿಲ್ಲಿಯಾಗಿ ಬಿದಿದೆಯಲ್ಲ, ಬಂದನ್ನಾದರೂ ಆನೆ ಮುಟ್ಟಿದೆಯಾ ನೋಡು. ಅಷ್ಟಕೂ ದಿನಾ ಬಾಳೆಹಣ್ಣು ಕೊಟ್ಟಿ ಅದಕ್ಕೆ ಅಭ್ಯಾಸ ಮಾಡಿಸಿದ್ದ ಯಾರು? ನಾನೋ ನೀನೋ?” ಎಂದು ಹೂಗಿದ. ಅಲ್ಲಿದ್ದವರೆಲ್ಲ ಕೊಂಚ ಆನೆ ಪರವಾಗಿ ಸಹಾನುಭೂತಿ ಇದ್ದವರೇ ಎಂಬಂತೆ ಕಾಣುತ್ತಿತ್ತು. ವೇಲಾಯುಥ ಬಂದ ನಂತರವೂ ಜಗಳ ಬಗೆಹರಿಯುವಂತೆ ಕಾಣಲಿಲ್ಲ.

ರಹಮಾನ್ “ಬೇಕಾದರೆ ಇವಳನ್ನೇ ಕೇಳಿ. ಆನೆಗೆ ನಾನೇನು ಮಾಡಿದೆ ಅಂತ” ಎಂದು ಅಲ್ಲೇ ನಿಂತಿದ್ದ ಜುಬೇದಳ ಕಡೆ ಕೈ ತೋರಿಸಿದ. ಜುಬೇದ ನನ್ನ ತೋಟಕ್ಕೆ ಆಗಾಗ್ಗೆ ಕೆಲಸಕ್ಕೆ ಬರುತ್ತಿದ್ದಳು. ಅವಳನ್ನು “ಈ ವಿಶೋನೆಸ್” ಎಂದು ಹೇಳಿದ್ದರಿಂದ ನಾನು “ಏನು ನಡೆಯಿತು ಹೇಳಮ್ಮು” ಎಂದು ಕೇಳಿದೆ.

ದುರದ್ವಪ್ಪವಶಾತ್ ಅವಳು ರಹಮಾನ್ ನಿರ್ಬಿಕಣಿಗೆ ವ್ಯತಿರಿಕ್ತವಾಗಿ “ರಹಮಾನ್ ಎರಡು ಮಾತು ಅನ್ನಬಾರದ್ದನ್ನು ಅಂದುಬಿಟ್ಟು” ಎಂದು ಹೇಳಿದಳು.